

Kerala Gazette No. 13 dated 27th March 2018.

PART I

Section iii



ಕೇರಳ ಸರ್ಕಾರ

ಕಾನೂನು (ಶಾಸನ ರಚನೆ-ಎ) ಇಲಾಖೆ

ಅಧಿಸೂಚನೆ

ನಂ. 15841/ಲೆ. 1/2016/ಕಾನೂನು. ತಿರುವನಂತಪುರಂ, 2016 ನವೆಂಬರ್ 5,
1192 ತುಲಾ 20/
1938 ಕಾರ್ತಿಕ 14.

ಕೇರಳ ರಾಜ್ಯ ವಿಧಾನಸಭೆಯ ಈ ಕೆಳಗಿನ ಅಧಿನಿಯಮವನ್ನು ಸಾರ್ವಜನಿಕರ ತಿಳುವಳಿಕೆಗಾಗಿ ಈ ಮೂಲಕ ಪ್ರಕಟಿಸಲಾಗುವುದು. ವಿಧಾನಸಭೆಯು ಮಂಜೂರು ಮಾಡಿದಂತಹ ಮಸೂದೆಗೆ 2016 ನವೆಂಬರ್ 5ನೇ ದಿನಾಂಕದಂದು ರಾಜ್ಯಪಾಲರ ಅನುಮತಿ ಲಭಿಸಿತು.

ರಾಜ್ಯಪಾಲರ ಆಜ್ಞಾಪ್ರಕಾರ,

ಬಿ. ಜಿ. ಹರೀಂದ್ರನಾಥ್,

ಕಾನೂನು ಕಾರ್ಯದರ್ಶಿ.

2016ರ 15ನೇ ಅಧಿನಿಯಮ

2016ರ ಕೇರಳ ಮೂಲಭೂತ ಸೌಕರ್ಯ ಬಂಡವಾಳ ನಿಧಿ (ತಿದ್ದುಪಡಿ) ಅಧಿನಿಯಮ

1999ರ ಕೇರಳ ಮೂಲಭೂತ ಸೌಕರ್ಯ ಬಂಡವಾಳ ನಿಧಿ ಅಧಿನಿಯಮವನ್ನು
ಮತ್ತಷ್ಟು ತಿದ್ದುಪಡಿಮಾಡುವುದಕ್ಕಿರುವ
ಒಂದು
ಅಧಿನಿಯಮ

ಪೀಠಿಕೆ.—1999ರ ಕೇರಳ ಮೂಲಭೂತ ಸೌಕರ್ಯ ಬಂಡವಾಳ ನಿಧಿ ಅಧಿನಿಯಮ (2000ದ 4)ವನ್ನು ಇನ್ನು ಮುಂದಿನ ಅಗತ್ಯಗಳಿಗಾಗಿ ಮತ್ತಷ್ಟು ತಿದ್ದುಪಡಿಮಾಡುವುದು ಯುಕ್ತವಾಗಿರುವುದರಿಂದಲೂ;

ಭಾರತ ಗಣರಾಜ್ಯದ ಅರುವತ್ತೇಳನೇ ವರ್ಷದಲ್ಲಿ ಈ ಕೆಳಗಿನಂತೆ ಅಧಿನಿಯಮ ಮಾಡಲಾಗುವುದು:—

1. ಸಣ್ಣ ಹೆಸರು ಮತ್ತು ಪ್ರಾರಂಭ.—(1) ಈ ಅಧಿನಿಯಮವನ್ನು 2016ರ ಕೇರಳ ಮೂಲಭೂತ ಸೌಕರ್ಯ ಬಂಡವಾಳ ನಿಧಿ (ತಿದ್ದುಪಡಿ) ಅಧಿನಿಯಮವೆಂದು ಕರೆಯಬಹುದು.

(2) ಇದು 2016 ಆಗಸ್ಟ್ 19ನೇ ದಿನಾಂಕದಂದು ಜಾರಿಗೆ ಬಂದಿರುವುದಾಗಿ ಭಾವಿಸತಕ್ಕದ್ದು.

2. 2ನೇ ವಿಭಾಗದ ತಿದ್ದುಪಡಿ.—1999ರ ಕೇರಳ ಮೂಲಭೂತ ಸೌಕರ್ಯ ಬಂಡವಾಳ ನಿಧಿ ಅಧಿನಿಯಮ (2000ದ 4) (ಇನ್ನು ಮುಂದೆ ಪ್ರಧಾನ ಅಧಿನಿಯಮವೆಂದು ಉಲ್ಲೇಖಿಸಲ್ಪಡುವುದು)ದ 2ನೇ ವಿಭಾಗದಲ್ಲಿ,—

(i) (ಎ) ಖಂಡದ ನಂತರ, ಈ ಕೆಳಗಿನ ಖಂಡಗಳನ್ನು ಸೇರಿಸತಕ್ಕದ್ದು, ಅದೇನೆಂದರೆ:—

“(ಎಎ) “ಕನ್‌ಸೆಶನರ್” ಎಂದರೆ, ಒಂದು ಸಾರ್ವಜನಿಕ ಖಾಸಗಿ ಪಾಲುದಾರಿಕೆಯಲ್ಲಿ ಸಹಭಾಗಿರಾಗಿರುವ ಖಾಸಗಿ ವಲಯದ ಪಾಲುದಾರ ಎಂದರ್ಥ;

(ಎಬಿ) “ಕನ್‌ಸೆಶನ್ ಒಪ್ಪಂದ” ಎಂದರೆ, ಒಂದು ಸಾರ್ವಜನಿಕ ಖಾಸಗಿ ಪಾಲುದಾರಿಕೆಗಾಗಿ ಹಾಗೂ ಅದಕ್ಕೆ ಸಂಬಂಧಿಸಿದಂತೆ ಒಂದು ಸಾರ್ವಜನಿಕ ಏಜೆನ್ಸಿ ಹಾಗೂ ಒಬ್ಬ ಖಾಸಗಿ ವಲಯದ ಪಾಲುದಾರ ಅವರೊಳಗೆ ಮಾಡಿಕೊಂಡ ಒಂದು ಒಪ್ಪಂದ ಎಂದರ್ಥ;

(ಎಸಿ) “ಸವಿಸ್ತಾರ ಪ್ರಾಜೆಕ್ಟ್ ಅಧ್ಯಯನ” ಎಂದರೆ, ಹೂಡಿಕೆಗಾಗಿ ಪ್ರಾರಂಭಿಕ ತೀರ್ಮಾನ ಕೈಗೊಂಡ ನಂತರ, ಬಂಡವಾಳ ವೆಚ್ಚ, ತಾಂತ್ರಿಕ ವಿದ್ಯೆ ಆಧಾರಿತ ಮಾನದಂಡಗಳು, ಉಪಯೋಗಿಸುವ ತಾಂತ್ರಿಕ ವಿದ್ಯೆಯ ವಿವರಣೆ, ತಂತ್ರಜ್ಞಾನದ ವಿವರಣೆಗಳು, ಆರ್ಥಿಕ ಬಂಡವಾಳ ಹೂಡಿಕೆಗೆ ನೆರವು ನೀಡಲು ಸಿದ್ಧಗೊಳಿಸಿದ ಅನುಸೂಚಿ, ಪ್ರಾಜೆಕ್ಟ್‌ನ್ನು ಜಾರಿಗೊಳಿಸುವುದಕ್ಕಿರುವ ಆಯೋಜನೆ, ಯೋಜನೆಯಲ್ಲಿ ವ್ಯಕ್ತಪಡಿಸಬಹುದಾದಂತಹ ಇತರ ವಿವರಣೆಗಳು ಎಂಬವುಗಳನ್ನು ಖಚಿತಪಡಿಸಲು ಮಾಡುವ ಸವಿಸ್ತಾರವಾದ ಪ್ರಾಜೆಕ್ಟ್ ಅಧ್ಯಯನ ಎಂದರ್ಥ;

(ಎಡಿ) “ಎಕ್ಸಿಕ್ಯೂಟಿವ್ ಕಮಿಟಿ” ಎಂದರೆ, 6ಬಿ ವಿಭಾಗ ಪ್ರಕಾರ ರೂಪೀಕರಿಸಿದ ಕಮಿಟಿ ಎಂದರ್ಥ;

(ಎಇ) “ಸಾಧ್ಯತಾ ಅಧ್ಯಯನ” ಎಂದರೆ, ಬಂಡವಾಳ ಹೂಡಿಕೆಗೆ ತೀರ್ಮಾನ ಕೈಗೊಳ್ಳುವುದಕ್ಕಾಗಿ, ಒಂದು ಪ್ರಾಜೆಕ್ಟ್‌ನ ತಾಂತ್ರಿಕ ಹಾಗೂ ಆರ್ಥಿಕ ಜಯಸಾಧ್ಯತೆಗಳು, ಸಾಮಾಜಿಕ ಹಾಗೂ ಪರಿಸರ ಆಫಾತಗಳು ಎಂಬವುಗಳನ್ನು ನಿರ್ಧರಿಸುವುದಕ್ಕಿರುವ ಒಂದು ಪ್ರಾಥಮಿಕ ಅಧ್ಯಯನ ಎಂದರ್ಥ ಹಾಗೂ ಅದರಲ್ಲಿ ಸೇವೆಗಳ ಬೇಡಿಕೆ, ಅದಕ್ಕಾಗಿ ಬಳಸಿಕೊಳ್ಳಬೇಕಾದ ಸೂಕ್ತ ತಂತ್ರಜ್ಞಾನ, ಬಂಡವಾಳ ವೆಚ್ಚ, ಜಾರಿಗೊಳಿಸುವಿಕೆಗೆ ಅಗತ್ಯವಾದ ಕಾಲಾವಧಿ ಹಾಗೂ ಯೋಜನೆಯಲ್ಲಿ ನಿರ್ದಿಷ್ಟ ಪಡಿಸಬಹುದಾದಂತಹ ಇತರ ವಿವರಣೆಗಳು ಎಂಬವುಗಳು ಒಳಗೊಳ್ಳುವುದು.”;

(ii) (ಇ) ಖಂಡದ ನಂತರ, ಈ ಕೆಳಗಿನ ಖಂಡಗಳನ್ನು ಸೇರಿಸತಕ್ಕದ್ದು, ಅದೇನೆಂದರೆ:—

“(ಇಎ) “ಸರಕಾರಿ ಕಂಪೆನಿ” ಎಂದರೆ, ಸರಕಾರಕ್ಕೆ ಅಥವಾ ಕೇಂದ್ರ ಸರಕಾರಕ್ಕೆ ಅಥವಾ ಇತರ ರಾಜ್ಯ ಸರಕಾರಗಳಿಗೆ ಐವತ್ತೊಂದು ಶೇಕಡಾಕ್ಕಿಂತ ಕಡಿಮೆಯಲ್ಲದ ಸಂದಾಯಿತ ಷೇರು ಬಂಡವಾಳವಿರುವ ಯಾವುದೇ ಒಂದು ಕಂಪೆನಿ ಎಂದರ್ಥ ಹಾಗೂ ಅದರಲ್ಲಿ ಯಾವುದೇ ಸರಕಾರಿ ಕಂಪೆನಿಯ ಪೂರಕ ಕಂಪೆನಿಯು ಒಳಗೊಳ್ಳುವುದು;

“(ಇಬಿ) “ಮೂಲಭೂತ ಸೌಕರ್ಯ” ಎಂದರೆ, ಎರಡನೇ ಅನುಸೂಚಿಯಲ್ಲಿ ನಿರ್ದಿಷ್ಟಪಡಿಸಿದ ಯಾವುದೇ ಒಂದು ಅಥವಾ ಅದಕ್ಕಿಂತ ಹೆಚ್ಚು ವಲಯಗಳಲ್ಲಿರುವ ಆಸ್ತಿಗಳು ಅಥವಾ ಸೇವೆಗಳು ಎಂದರ್ಥ.”.

(iii) (ಎಫ್) ಖಂಡದ ಬದಲು, ಈ ಕೆಳಗಿನ ಖಂಡವನ್ನು ಸೇರಿಸತಕ್ಕದ್ದು, ಅದೇನೆಂದರೆ:—

“(ಎಫ್) “ಮೂಲಭೂತ ಸೌಕರ್ಯ ಪ್ರಾಜೆಕ್ಟ್‌ಗಳು” ಎಂಬುದರಲ್ಲಿ ಎರಡನೇ ಅನುಸೂಚಿಯಲ್ಲಿ ನಿರ್ದಿಷ್ಟಪಡಿಸಿದ ಪ್ರಾಜೆಕ್ಟ್‌ಗಳು ಹಾಗೂ ಅದರಲ್ಲಿ ನಿರ್ದಿಷ್ಟಪಡಿಸಿದ ಒಂದು ಅಥವಾ ಅದಕ್ಕಿಂತ ಹೆಚ್ಚು ವಲಯಗಳನ್ನೊಳಗೊಂಡ ವಿವಿಧೋದ್ದೇಶ ಪ್ರಾಜೆಕ್ಟ್‌ಗಳು ಒಳಗೊಳ್ಳುವುದು;”.

(iv) (ಎಚ್) ಖಂಡದಲ್ಲಿ, “ನಲ್ವತ್ತು ಶೇಕಡಾ”, “ಐವತ್ತು ಶೇಕಡಾ” ಎಂಬ ಪದಗಳಿಗೆ ಬದಲು, “ಇಪ್ಪತ್ತಾರು ಶೇಕಡಾ” ಎಂಬ ಪದಗಳನ್ನು ಸೇರಿಸತಕ್ಕದ್ದು;

(v) (ಐ) ಖಂಡದಲ್ಲಿ, “ಐವತ್ತು ಶೇಕಡಾ” ಎಂಬ ಪದಗಳಿಗೆ ಬದಲು, “ಐವತ್ತೊಂದು ಶೇಕಡಾ” ಎಂಬ ಪದಗಳನ್ನು ಸೇರಿಸತಕ್ಕದ್ದು;

(vi) (ಐ) ಖಂಡದ ನಂತರ, ಈ ಕೆಳಗಿನ ಖಂಡಗಳನ್ನು ಸೇರಿಸತಕ್ಕದ್ದು, ಅದೇನೆಂದರೆ:—

“(ಐಎ) “ಖಾಸಗಿ ವಲಯ ಪಾಲುದಾರ” ಎಂದರೆ, ಒಂದು ಸಾರ್ವಜನಿಕ ಏಜೆನ್ಸಿ ಅಥವಾ ಕೇಂದ್ರ ಸರ್ಕಾರ ಅಥವಾ ಕೇಂದ್ರ ಸರ್ಕಾರದ ಒಂದು ಸಾರ್ವಜನಿಕ ವಲಯ ಉದ್ಯಮದ ಹೊರತಾದ ಯಾವುದೇ ವ್ಯಕ್ತಿ ಅಥವಾ ಸಂಸ್ಥೆ ಎಂದರ್ಥ.”.

(ಐಬಿ) “ಪ್ರಾಜೆಕ್ಟ್” ಎಂದರೆ, ಒಂದು ಮೂಲಭೂತ ಸೌಕರ್ಯ ಪ್ರಾಜೆಕ್ಟ್ ಎಂದರ್ಥ ಹಾಗೂ ಅದರಲ್ಲಿ ಭೌತಿಕ ಹಾಗೂ ಸಾಮಾಜಿಕ ಮೂಲಭೂತ ಸೌಕರ್ಯ ಪ್ರಾಜೆಕ್ಟ್‌ಗಳು ಒಳಗೊಳ್ಳುವುದು;

ವಿವರಣೆ:—ಈ ಖಂಡದ ಅಗತ್ಯಕ್ಕಾಗಿ “ಭೌತಿಕ ಮೂಲಭೂತ ಸೌಕರ್ಯ ಪ್ರಾಜೆಕ್ಟ್‌ಗಳು” ಎಂದರೆ, ಮುಖ್ಯವಾಗಿ ಸುಸ್ಪಷ್ಟ ಆಸ್ತಿಗಳನ್ನು ನಿರ್ಮಿಸುವ ಉದ್ದೇಶವಿರುವ ಪ್ರಾಜೆಕ್ಟ್‌ಗಳು ಹಾಗೂ “ಸಾಮಾಜಿಕ ಮೂಲಭೂತ ಸೌಕರ್ಯ ಪ್ರಾಜೆಕ್ಟ್‌ಗಳು” ಎಂದರೆ, ಶಾಲೆಗಳು, ಸಾಮಾಜಿಕ ಸೇವೆಗಳು ಇತ್ಯಾದಿಗಳಾದಂತಹ ಅಮೂರ್ತ ಸಾಮಾಜಿಕ ಆಸ್ತಿಗಳು ಎಂದರ್ಥ.

(ಐಸಿ) “ಸಾರ್ವಜನಿಕ-ಖಾಸಗಿ ಪಾಲುದಾರಿಕೆ” ಎಂದರೆ, ಮೂಲಭೂತ ಸೌಕರ್ಯಗಳನ್ನು ಒದಗಿಸುವುದಕ್ಕಾಗಿ ಒಂದು ಸಾರ್ವಜನಿಕ ಏಜೆನ್ಸಿಯ ಹಾಗೂ ಒಬ್ಬ ಖಾಸಗಿ ವಲಯ ಪಾಲುದಾರನು ಅವರೊಳಗೆ ಮಾಡಿಕೊಳ್ಳುವ ಒಂದು ಒಪ್ಪಂದ ಎಂದರ್ಥ ಹಾಗೂ ಅದರಲ್ಲಿ, ಖಾಸಗಿ ವಲಯದ ಪಾಲುದಾರನು ವಹಿಸಿಕೊಂಡ ಬಂಡವಾಳ, ವಿನ್ಯಾಸ, ಅಭಿವೃದ್ಧಿ ನಿರ್ಮಾಣ, ಪರಿಪಾಲನೆ ಅಥವಾ ಚಟುವಟಿಕೆ ಎಂಬವುಗಳು ಒಳಗೊಳ್ಳುವುದು ಹಾಗೂ ಅದಕ್ಕೆ ವಿನ್ಯಾಸ ಹಾಗೂ ನಿರ್ಮಾಣ ಎಂಬೀ ಘಟಕಗಳಲ್ಲದೆ ಖಾಸಗಿ ವಲಯ ಪಾಲುದಾರನು ನಷ್ಟಸಾಧ್ಯತೆಯನ್ನು ವಹಿಸಿಕೊಳ್ಳುವ ರೀತಿಯಲ್ಲಿ, ನಷ್ಟ ಸಾಧ್ಯತೆಗಳನ್ನು ಹಂಚಿಕೊಳ್ಳುವುದು ಹಾಗೂ ಯೂಸರ್ ಚಾರ್ಜ್ ಅಥವಾ ಆನ್ಯುಇಟಿ ಅಥವಾ ಏಕಕಾಲ ಹಣ ಸಂದಾಯದ ರೂಪದಲ್ಲಿ, ಸೇವೆಗಳಿಗಿರುವ ಮೊತ್ತ ಸಂದಾಯ ನಿರ್ವಹಣೆಯು ಸಂಬಂಧಿಸಿರುವುದಾಗಿದೆ;

(ಐಡಿ) “ಸಾರ್ವಜನಿಕ ಏಜೆನ್ಸಿ” ಎಂದರೆ, ಸರಕಾರದ, ಕೇಂದ್ರ ಸರಕಾರದ ಅಥವಾ ಇತರ ರಾಜ್ಯ ಸರಕಾರಗಳ ಯಾವುದೇ ಇಲಾಖೆ, ಸಾರ್ವಜನಿಕ ಉದ್ಯಮ, ಸರಕಾರಿ ಕಂಪೆನಿ, ಸರಕಾರ ಅಥವಾ ಕೇಂದ್ರ ಸರಕಾರ ಅಥವಾ ರಾಜ್ಯ ಸರಕಾರಗಳು ರೂಪಿಸಿದ ಶಾಸನಬದ್ಧ ಮಂಡಳಿ, ಸ್ಥಳೀಯ ಸ್ವಯಂ ಆಡಳಿತ ಸಂಸ್ಥೆಗಳು, ಸಹಕಾರಿ ಸಂಸ್ಥೆ, ವಿಶ್ವವಿದ್ಯಾಲಯ, ಸರಕಾರ ಅಥವಾ ಕೇಂದ್ರ ಸರಕಾರ ಅಥವಾ ಇತರ ರಾಜ್ಯ ಸರಕಾರಗಳು ರೂಪಿಸಿದ ಅಥವಾ ಅದರ ಒಡತನದಲ್ಲೋ ನಿಯಂತ್ರಣೆಯಲ್ಲೋ ಇರುವ ಯಾವುದೇ ಸಂಘ ಅಥವಾ ಟ್ರಸ್ಟ್ ಎಂದರ್ಥ.”

(vii) (ಕೆ) ಖಂಡದ ನಂತರ, ಈ ಕೆಳಗಿನ ಖಂಡಗಳನ್ನು ಸೇರಿಸತಕ್ಕದ್ದು, ಅದೇನೆಂದರೆ:—

“(ಕೆಎ) “ಸ್ಪೆಷ್ಯಲ್ ಪರ್ಪಸ್ ವೆಹಿಕಲ್” ಎಂದರೆ, ಬೋರ್ಡ್ ಆರ್ಥಿಕ ನೆರವು ನೀಡುವ ಯಾವುದೇ ಚಟುವಟಿಕೆಯನ್ನು ಕಾರ್ಯಗತಗೊಳಿಸಲು ರೂಪಿಸಿದ ಸಾರ್ವಜನಿಕ ಏಜೆನ್ಸಿ, ಸಾರ್ವಜನಿಕ ವಲಯ ಉದ್ಯಮ ಅಥವಾ ಸಾರ್ವಜನಿಕ ಖಾಸಗಿ ಪಾಲುದಾರಿಕೆ ಎಂದರ್ಥ;”.

(ಕೆಬಿ) “ಸ್ಪಾನ್ಸರಿಂಗ್ ಏಜೆನ್ಸಿ” ಎಂದರೆ, ಸಾರ್ವಜನಿಕ ಖಾಸಗಿ ಪಾಲುದಾರಿಕೆಯಿಂದ ಒಂದು ಪ್ರಾಜೆಕ್ಟನ್ನು ಜಾರಿಗೊಳಿಸುವುದಕ್ಕಾಗಿ ಬೋರ್ಡ್ ನಿಯೋಜಿಸಿದಂತಹ ಒಂದು ಸಾರ್ವಜನಿಕ ಏಜೆನ್ಸಿ ಎಂದರ್ಥ;”.

(viii) (ಎಲ್) ಖಂಡದ ನಂತರ, ಈ ಕೆಳಗಿನ ಖಂಡವನ್ನು ಸೇರಿಸತಕ್ಕದ್ದು, ಅದೇನೆಂದರೆ:—

“(ಎಲ್ ಎ) “ರಾಜ್ಯದ ಸಹಾಯ” ಎಂದರೆ, ಒಬ್ಬ ಕನ್ಸೆಶನರಿಗೆ ಸರಕಾರ ನೀಡುವ ಸಹಾಯ ಎಂದರ್ಥ, ಅದರಲ್ಲಿ,—

(i) ಸ್ಕೀಮ್‌ನಲ್ಲಿ ನಿರ್ದಿಷ್ಟಪಡಿಸಬಹುದಾದ ಪ್ರಕಾರದ ಪ್ರಾಜೆಕ್ಟ್‌ನ ವೆಚ್ಚದ ಅನುಪಾತಕ್ಕಿಂತ ಮೀರದ ಸಬ್ಸಿಡಿ ಅಥವಾ ಬಂಡವಾಳ ಗ್ರ್ಯಾಂಟ್;

(ii) ಇಕ್ವಿಟಿ;

(iii) ಸಾಲಗಳು;

(iv) ಸರಕಾರ ನೀಡುವ ಗ್ಯಾರಂಟಿ;

(v) ಎಸ್‌ಕ್ರೋ ಅಕೌಂಟ್ ಪ್ರಾರಂಭ ಹಾಗೂ ಅದರ ಚಟುವಟಿಕೆ;

(vi) ಯಾವುದೇ ಭೂಮಿಯನ್ನು ಅಭಿವೃದ್ಧಿಪಡಿಸುವುದಕ್ಕಿರುವ ಹಕ್ಕು ನೀಡುವಿಕೆ;

(vii) ಯಾವುದೇ ಕಾನೂನಿನ ಪ್ರಕಾರ ಹೊರಿಸುವ ಯಾವುದೇ ತೆರಿಗೆ ಅಥವಾ ಶುಲ್ಕವನ್ನು ಪಾವತಿಸುವುದಕ್ಕೆ ರಿಯಾಯಿತಿ ನೀಡುವುದು ಹಾಗೂ ಆ ರೀತಿ ಪಾವತಿಸುವುದಕ್ಕೆ ಕಾಲಾವಧಿಯನ್ನು ವಿಸ್ತರಿಸಿ ನೀಡುವುದು ಎಂಬೀ ತರಹದ ಇನ್ಸೆಂಟೀವ್‌ಗಳು ಅಥವಾ ಸ್ಕೀಮ್‌ನಲ್ಲಿ ನಿರ್ದಿಷ್ಟಪಡಿಸಬಹುದಾದ ಪ್ರಕಾರದ ಇತರ ಇನ್ಸೆಂಟೀವ್‌ಗಳು,—
ಎಂಬಿವುಗಳು ಒಳಗೊಳ್ಳುವುದು.”

(ix) (ಎಂ) ಖಂಡದ ನಂತರ, ಈ ಕೆಳಗಿನ ಖಂಡವನ್ನು ಸೇರಿಸತಕ್ಕದ್ದು, ಅದೇನೆಂದರೆ:—

“(ಎಂಎ) “ಯೂಸರ್ ಲೆವಿ” ಎಂದರೆ, ಒಂದು ಮೂಲಭೂತ ಸೌಕರ್ಯ ವ್ಯವಸ್ಥೆಯನ್ನು ಬಳಸುವ ವ್ಯಕ್ತಿ ನೀಡಬೇಕಾದ ಯೂಸರ್ ಚಾರ್ಜ್, ಫೀಸ್ ಅಥವಾ ಬೇರೆ ಯಾವುದೇ ಮೊತ್ತ, ಅದು ಬೇರೆ ಯಾವುದೇ ಹೆಸರಿನಿಂದ ಕರೆಯಲ್ಪಟ್ಟರೂ, ಎಂದರ್ಥ;”.

3. 3ನೇ ವಿಭಾಗದ ತಿದ್ದುಪಡಿ.—ಪ್ರಧಾನ ಅಧಿನಿಯಮದ 3ನೇ ವಿಭಾಗದಲ್ಲಿ,—

(ಎ) (1)ನೇ ಉಪ-ವಿಭಾಗದ ನಂತರ, ಈ ಕೆಳಗಿನ ಉಪ-ವಿಭಾಗವನ್ನು ಸೇರಿಸತಕ್ಕದ್ದು, ಅದೇನೆಂದರೆ:—

“(1ಎ) ಫಂಡ್ ಕಾರ್ಪಸ್‌ನಲ್ಲಿ, ಈ ಕೆಳಗಿನ (2)ನೇ ಉಪ-ವಿಭಾಗದಲ್ಲಿ ನಿರ್ದಿಷ್ಟಪಡಿಸಿದ ಮೊತ್ತಗಳ ಒಟ್ಟು ಮೊತ್ತವು ಒಳಗೊಳ್ಳುವುದು.”;

(ಬಿ) (2)ನೇ ಉಪ-ವಿಭಾಗದಲ್ಲಿ, (ಎ) ಖಂಡದ ಬದಲು ಈ ಕೆಳಗಿನ ಖಂಡವನ್ನು ಸೇರಿಸತಕ್ಕದ್ದು, ಅದೇನೆಂದರೆ:—

“(ಎ) 7ನೇ ವಿಭಾಗ ಪ್ರಕಾರ, ಬಜೆಟ್ ಪಾಲಿಸಿ ದ ಬೋರ್ಡಿಗೆ ನೀಡಲಾದ ಮೊತ್ತಗಳು.”;

(ಸಿ) (ಸಿ) ಖಂಡದಲ್ಲಿ, “ಸರಕಾರ ಅಥವಾ ಯಾವುದೇ ಸಂಸ್ಥೆ” ಎಂಬ ಪದಗಳಿಗೆ ಬದಲು “ಯಾವುದೇ ಸಂಸ್ಥೆ” ಎಂಬ ಪದಗಳನ್ನು ಸೇರಿಸತಕ್ಕದ್ದು;

(ಡಿ) (3)ನೇ ಉಪ-ವಿಭಾಗದಲ್ಲಿ “ಆಡಳಿತ” ಎಂಬ ಪದದ ನಂತರ “ಸ್ವೀವ್‌ನಲ್ಲಿ ನಿರ್ದಿಷ್ಟಪಡಿಸಬಹುದಾದ ಪ್ರಕಾರದ ರೀತಿಯಲ್ಲಿ” ಎಂಬ ಪದಗಳನ್ನು ಸೇರಿಸತಕ್ಕದ್ದು;

(ಇ) (4)ನೇ ಉಪ-ವಿಭಾಗದಲ್ಲಿ,—

(i) (ಎ) ಖಂಡದಲ್ಲಿ, “ಹಣವನ್ನು ಒದಗಿಸಲು” ಎಂಬ ಪದಗಳಿಗೆ ಬದಲು, “ಹಣವನ್ನು ಒದಗಿಸಲು ಅಥವಾ ಅದನ್ನು ಹೆಚ್ಚಿಸಲು” ಎಂಬ ಪದಗಳನ್ನು ಸೇರಿಸತಕ್ಕದ್ದು;

(ii) (ಸಿ) ಖಂಡದ ಬದಲು, ಈ ಕೆಳಗಿನ ಖಂಡವನ್ನು ಸೇರಿಸತಕ್ಕದ್ದು, ಅದೇನೆಂದರೆ:—

“(ಸಿ) ನಿಧಿಗೆ ಆರ್ಥಿಕ ಧನಾಗವವನ್ನು ಹೆಚ್ಚಿಸುವುದಕ್ಕಾಗಿ ಉಪಯೋಗಿಸಿದ ಬಾಂಡ್‌ಗಳನ್ನೋ ಸಾಲಪತ್ರಗಳನ್ನೋ ಇತರ ಯಾವುದೇ ಆರ್ಥಿಕ ಲಿಖಿತಪತ್ರಗಳನ್ನೋ ಋಣ ಮುಕ್ತಗೊಳಿಸಲು ಹಾಗೂ ಸಹಕಾರಿ ಬ್ಯಾಂಕ್‌ಗಳು, ಇತರ ವಾಣಿಜ್ಯ ಬ್ಯಾಂಕ್‌ಗಳು, ಯಾವುದೇ ಸಂಸ್ಥೆ ಎಂಬವುಗಳಿಂದ ಮೂಲಭೂತ ಸೌಕರ್ಯ ಪ್ರಾಜೆಕ್ಟ್‌ಗಳನ್ನು ಜಾರಿಗೊಳಿಸಲು ಪಡೆಯುವ ಸಾಲಗಳನ್ನು ಮರುಪಾವತಿಸಲು;

(iii) (ಸಿ) ಖಂಡದ ನಂತರ ಈ ಕೆಳಗಿನ ಖಂಡಗಳನ್ನು ಸೇರಿಸತಕ್ಕದ್ದು, ಅದೇನೆಂದರೆ:—

“(ಸಿಎ) ಮೂಲಭೂತ ಸೌಕರ್ಯ ಪ್ರಾಜೆಕ್ಟ್‌ಗಳಿಗಾಗಿ ಹಾಗೂ ಸರಕಾರದ ಇತರ ಅಗತ್ಯಗಳಿಗಾಗಿ ಭೂಮಿಯನ್ನು ವಹಿಸಿಕೊಳ್ಳುವುದಕ್ಕೆ ಸಂಬಂಧಿಸಿದ ಬಂಡವಾಳ ಹೂಡಿಕೆಗೆ ಹಾಗೂ ಆರ್ಥಿಕ ಲಿಖಿತ ಪತ್ರಗಳಿಗೆ ಹಣವನ್ನು ಒದಗಿಸುವುದು ಅಥವಾ ಬಂಡವಾಳವನ್ನು ಹೆಚ್ಚಿಸುವುದು;

(ಸಿಬಿ) ವಿವಿಧ ವಲಯಗಳಲ್ಲಿನ ಅಥವಾ ಅದರ ಭಾಗಗಳಲ್ಲಿನ, ಸಂಪನ್ಮೂಲಗಳನ್ನು ಸಂಯೋಜಿಸುವ ಅಗತ್ಯಕ್ಕಾಗಿ ಆರ್ಥಿಕ ನೆರವು ಪಡೆಯುವಲ್ಲಿ, ಅಡಚಣೆಯನ್ನು ಎದುರಿಸುತ್ತಿರುವ ಪ್ರಾಜೆಕ್ಟುಗಳಿಗೆ ಆರ್ಥಿಕ ನೆರವನ್ನು ಒದಗಿಸುವುದು;

(ಸಿಸಿ) ಸಾರ್ವಜನಿಕ ಉದ್ಯಮಗಳು ಅಥವಾ ಇತರ ಉದ್ಯಮಗಳು ಒಳಗೊಂಡು ಕಾನೂನುಬದ್ಧವಾಗಿರುವ ಸಂಸ್ಥೆಗಳ ಅಥವಾ ಇನ್‌ಸ್ಟ್ರುಮೆಂಟಾಲಿಟಿಗಳ ಅರ್ಹವಾದ ಪ್ರಾಜೆಕ್ಟುಗಳು, ಕಾರ್ಯಕ್ರಮಗಳು ಎಂಬವುಗಳಿಗೆ, ರಾಜ್ಯವು ಗುರುತಿಸಿದ ಮೂಲಭೂತ ಸೌಕರ್ಯ ಪ್ರಾಜೆಕ್ಟುಗಳಿಗೆ ಬಂಡವಾಳ ಹೂಡುವುದಕ್ಕಾಗಿ ಪ್ರತ್ಯಕ್ಷ ಸಾಲಗಳನ್ನು ಹಾಗೂ ಸಾಲ ಭರವಸೆಗಳನ್ನು ನೀಡುವುದು;”.

(ಎಫ್) (5)ನೇ ಉಪ-ವಿಭಾಗದ ಬದಲು, ಈ ಕೆಳಗಿನ ಉಪ-ವಿಭಾಗವನ್ನು ಸೇರಿಸತಕ್ಕದ್ದು, ಅದೇನೆಂದರೆ:—

“(5) 7ನೇ ವಿಭಾಗದ ಪ್ರಕಾರ ಸರ್ಕಾರ ನೀಡುವ ಹಣದ ಹೊರತಾಗಿ, (2)ನೇ ಉಪ-ವಿಭಾಗದಲ್ಲಿ ನಿರ್ದಿಷ್ಟಪಡಿಸಿದ ಎಲ್ಲಾ ಹಣವನ್ನು ಬೋರ್ಡಿನ ಅನುಮತಿಯಿಂದ ಒಂದು ರಾಷ್ಟ್ರೀಕೃತ ಬ್ಯಾಂಕ್‌ನಲ್ಲಿ ಅಥವಾ ಅಂತಹ ಇತರ ವಿವೇಕಯುತ ಹೂಡಿಕೆಗಳಲ್ಲಿ ಠೇವಣಿ ಇಡತಕ್ಕದ್ದು:

ಆದರೆ, 7ನೇ ವಿಭಾಗ ಪ್ರಕಾರ ಸರ್ಕಾರ ನೀಡುವ ಹಣದ ಯಾವುದೇ ಭಾಗವನ್ನು, ಯಾವುದೇ ರಾಷ್ಟ್ರೀಕೃತ ಬ್ಯಾಂಕ್‌ನಲ್ಲಿ ಅಥವಾ ಕೇಂದ್ರದ ಅಥವಾ ರಾಜ್ಯದ ಸಾರ್ವಭೌಮ ಬಾಂಡುಗಳಲ್ಲಿ ಅಥವಾ ರಾಜ್ಯದ ಟ್ರಷರಿಯ ಹೊರತಾದ ಇತರ ವಿವೇಕಯುತ ಹೂಡಿಕೆಗಳಲ್ಲಿ ಸರ್ಕಾರದ ಪ್ರತ್ಯೇಕ ಅನುಮತಿಯೊಂದಿಗೆ ಠೇವಣಿಯಿರಿಸುವುದೋ/ಬಂಡವಾಳ ಹೂಡುವುದೋ ಮಾಡಬಹುದಾಗಿದೆ.

ವಿವರಣೆ:—ಈ ಉಪ-ವಿಭಾಗದ ಅಗತ್ಯಕ್ಕಾಗಿ, ವಿವೇಕಯುತ ಬಂಡವಾಳ ಹೂಡಿಕೆ ಎಂದರೆ ಪ್ರಸ್ತುತ ವಿಭಾಗದ ಬಂಡವಾಳ ಹೂಡಿಕೆಗೆ ಸೂಕ್ತ ರೆಗ್ಯುಲೇಟರಿ ಸಂಸ್ಥೆ ಅಥವಾ ಕ್ರೆಡಿಟ್ ರೇಟಿಂಗ್ ಏಜೆನ್ಸಿಯು ಅತಿ ಹೆಚ್ಚು ರೇಟಿಂಗ್ ನೀಡಿರುವ ಹೂಡಿಕೆಗಳು ಎಂದರ್ಥ.”.

(ಜಿ) 6ನೇ ಉಪ-ವಿಭಾಗದಲ್ಲಿ,—

(i) “ಅನುಸೂಚಿಯಲ್ಲಿ” ಎಂಬ ಪದದ ಬದಲು, “ಒಂದನೇ ಅನುಸೂಚಿಯಲ್ಲಿ” ಎಂಬ ಪದಗಳನ್ನು ಸೇರಿಸತಕ್ಕದ್ದು;

(ii) (6)ನೇ ಉಪ-ವಿಭಾಗದ ನಂತರ, ಈ ಕೆಳಗಿನ ಉಪ-ವಿಭಾಗವನ್ನು ಸೇರಿಸತಕ್ಕದ್ದು, ಅದೇನೆಂದರೆ:—

“(6ಎ) ಬೋರ್ಡಿನ ಅಕೌಂಟ್‌ಗಳನ್ನು ಫಂಡ್ ಮ್ಯಾನೇಜರ್ ನಿರ್ವಹಿಸತಕ್ಕದ್ದು:

ಆದರೆ ಬೋರ್ಡಿಗೆ, ಬೋರ್ಡಿನ ಒಬ್ಬ ಅಥವಾ ಅದಕ್ಕಿಂತ ಹೆಚ್ಚು ಅಧಿಕಾರಿಗಳಿಗೆ ಅಕೌಂಟ್‌ಗಳನ್ನು ನಿರ್ವಹಿಸುವುದಕ್ಕಿರುವ ಅಧಿಕಾರವನ್ನು ವಹಿಸಿಕೊಡಬಹುದಾಗಿದೆ ಹಾಗೂ ಅದಕ್ಕೆ ಯುಕ್ತವೆಂದು ತೋರುವಂತಹ ಆರ್ಥಿಕ ಪರಿಮಿತಿಯನ್ನು ನಿರ್ಧರಿಸಬಹುದಾಗಿದೆ.”

(ಎಚ್) (7)ನೇ ಉಪ-ವಿಭಾಗದ ನಂತರ, ಈ ಕೆಳಗಿನ ಉಪ-ವಿಭಾಗವನ್ನು ಸೇರಿಸತಕ್ಕದ್ದು, ಅದೇನೆಂದರೆ:—

“(8) ಸರ್ಕಾರವು ವಾರ್ಷಿಕ ಬಜೆಟ್‌ನ ಮಂಡನೆಯೊಂದಿಗೆ ಈ ಕೆಳಗಿನ ದಾಖಲೆಗಳನ್ನು ರಾಜ್ಯ ವಿಧಾನ ಸಭೆಯ ಸಮಕ್ಷದಲ್ಲಿ ಮಂಡಿಸತಕ್ಕದ್ದು,—

(ಎ) ಬೋರ್ಡಿನ ಆರ್ಥಿಕ ಮೂಲಗಳಿಗೆ ಹಾಗೂ ಅದರ ವಿನಿಯೋಗಕ್ಕೆ ಸಂಬಂಧಿಸಿದ ಒಂದು ವಿವರಣೆ;

(ಬಿ) ಈ ಅಧಿನಿಯಮದಲ್ಲಿ ಉಪಬಂಧಿಸಿದ ಪ್ರಕಾರ ಬೋರ್ಡಿನ ಹಣವನ್ನು ಉದ್ದೇಶಿತ ಅಗತ್ಯಗಳಿಗಾಗಿ ಫಲಕಾರಿಯಾಗಿ ಬಳಸಲಾಗಿದೆಯೆಂದೂ ಹೆಚ್ಚುವರಿ ನಿಧಿಯನ್ನು ನಿರ್ವಹಿಸಲಾಗಿದೆಯೆಂದೂ ವ್ಯಕ್ತಪಡಿಸುವಂತಹ ಫಂಡ್ ಟ್ರಸ್ಟೀ ಆಂಡ್ ಅಡ್ವೈಸರಿ ಕಮಿಷನ್‌ನಿಂದಿರುವ ಒಂದು ಪ್ರಮಾಣ ಪತ್ರ.”

4. 3ಎ ಎಂಬ ಹೊಸ ವಿಭಾಗದ ಸೇರ್ಪಡೆ.—ಪ್ರಧಾನ ಅಧಿನಿಯಮದ 3ನೇ ವಿಭಾಗದ ನಂತರ, ಈ ಕೆಳಗಿನ ವಿಭಾಗವನ್ನು ಸೇರಿಸತಕ್ಕದ್ದು, ಅದೇನೆಂದರೆ:—

“3ಎ ಅರ್ಹ ಪ್ರಾಜೆಕ್ಟ್‌ಗಳು.—(1) ಬೋರ್ಡಿಗೆ ಸರ್ಕಾರ ರೆಫರ್ ಮಾಡಿದ ಹಾಗೂ ಬೋರ್ಡ್ ಅಂಗೀಕರಿಸಿದ ಪ್ರಾಜೆಕ್ಟ್‌ಗಳು ನಿಧಿಯಿಂದ ಆರ್ಥಿಕ ಸಹಾಯ ಪಡೆಯಲು ಅರ್ಹತೆಯಿರುವ ಪ್ರಾಜೆಕ್ಟ್‌ಗಳಾಗಿರುವುದು.

(2) ಒಂದು ಸಾರ್ವಜನಿಕ ಏಜೆನ್ಸಿಯು ಜಾರಿಗೊಳಿಸುವ ಅರ್ಹ ಪ್ರಾಜೆಕ್ಟ್‌ಗಳು, 100,00,00,000 ರೂಪಾಯಿ (ನೂರು ಕೋಟಿ ರೂಪಾಯಿ)ಗಿಂತ ಮೀರಿದ ಮೌಲ್ಯವುಳ್ಳದ್ದಾಗಿರತಕ್ಕದ್ದು:

ಆದರೆ, ಮೌಲ್ಯ ನಿರ್ಧಾರಣೆಯ ಅಗತ್ಯಕ್ಕಾಗಿ ಹತ್ತು ಕೋಟಿ ರೂಪಾಯಿಗಿಂತ ಕಡಿಮೆಯಲ್ಲದ ಪ್ರಾಜೆಕ್ಟ್‌ಗಳನ್ನು 'ಟ್ರಾಂಚೇಸ್' ಆಗಿ ವಿಂಗಡಿಸಬಹುದಾಗಿದೆ ಹಾಗೂ ಅದು, ಪ್ರತಿಯೊಂದೂ ಮೌಲ್ಯಕ್ಕೆ ಸಂಬಂಧಿಸಿದಂತೆ (2)ನೇ ಉಪ-ವಿಭಾಗದಲ್ಲಿ ನಿರ್ದಿಷ್ಟಪಡಿಸಿದ ನಿಬಂಧನೆಗೆ ಅನುಗುಣವಾಗಿರತಕ್ಕದ್ದು:

ಮತ್ತೂ ಅಲ್ಲದೆ, ಸರಕಾರಕ್ಕೆ, ಸಾಮಾನ್ಯ ಅಥವಾ ವಿಶೇಷ ಆದೇಶದ ಮೂಲಕ ಈ ಅಧಿನಿಯಮದ ನಿಬಂಧನೆಗಳನ್ನು ಯಾವುದೇ ಸಾರ್ವಜನಿಕ-ಖಾಸಗಿ ಪಾಲುದಾರಿಕಾ ಪ್ರಾಜೆಕ್ಟ್‌ಗೆ ಅನ್ವಯಗೊಳಿಸಬಹುದಾಗಿದೆ:

ಅದೂ ಅಲ್ಲದೆ, ರಾಜ್ಯ ಸರಕಾರದೊಂದಿಗೆ ಸೇರಿಕೊಂಡು ನಡೆಸುವ ಜಂಟಿ ಉದ್ಯಮದ ಹೊರತಾಗಿ ಕೇಂದ್ರ ಸರಕಾರವು ಅಥವಾ ಕೇಂದ್ರ ಸರಕಾರದ ಯಾವುದೇ ಸಾರ್ವಜನಿಕ ಉದ್ಯಮವು ಸ್ವತಂತ್ರವಾಗಿ ವಹಿಸಿಕೊಂಡಿರುವ ಯಾವುದೇ ಪ್ರಾಜೆಕ್ಟ್‌ಗೆ ಇದು ಅನ್ವಯವಾಗುವುದಿಲ್ಲ.

ವಿವರಣೆ:—ಈ ಉಪ-ವಿಭಾಗದ ಅಗತ್ಯಕ್ಕಾಗಿ ಒಂದು ಸಾರ್ವಜನಿಕ ಖಾಸಗಿ ಪಾಲುದಾರಿಕೆ ಪ್ರಾಜೆಕ್ಟಿನ ವಿಷಯದಲ್ಲಿ, 'ಪ್ರಾಜೆಕ್ಟ್ ಮೌಲ್ಯ' ಎಂದರೆ, ಖಾಸಗಿ ವಲಯದ ಪಾಲುದಾರನು,—

(i) ಬಂಡವಾಳ ಹೂಡುವ ಅಗತ್ಯವಿದ್ದಲ್ಲಿ ಹಾಗೂ ಖಾಸಗಿ ವಲಯದ ಪಾಲುದಾರನಿಗೆ ಭೂಮಿಯ ಬೆಲೆಯನ್ನು ವಹಿಸಿಕೊಳ್ಳಬೇಕಾಗಿ ಬಂದಲ್ಲಿ, ಭೂಮಿಯ ಬೆಲೆ ಒಳಗೊಂಡು, ನಿರ್ಮಿಸಬೇಕಾದಂತಹ ಆಸ್ತಿಯ ಅಥವಾ ವ್ಯವಸ್ಥೆಯ ಮೌಲ್ಯ;

(ii) ಬಂಡವಾಳ ಹೂಡುವ ಅಗತ್ಯವಿಲ್ಲದಿದ್ದಲ್ಲಿ ಭೂಮಿಯ ಬೆಲೆಯ ಹೊರತಾಗಿ ಕಾರ್ಯಾಚರಣೆಯು ಹಾಗೂ ನಿರ್ವಹಣೆಯು ಖಾಸಗಿ ವಲಯದ ಪಾಲುದಾರನ ಹೊಣೆಗಾರಿಕೆಗಿರುವ ಆಸ್ತಿಯ ಅಥವಾ ವ್ಯವಸ್ಥೆಯ ಪುನಃ ಸ್ಥಾಪನೆಯ ಮೌಲ್ಯವಾಗಿರುವುದು.”.

5. 4ನೇ ವಿಭಾಗದ ತಿದ್ದುಪಡಿ—ಪ್ರಧಾನ ಅಧಿನಿಯಮದ 4ನೇ ವಿಭಾಗದಲ್ಲಿ,—

(ಎ) (2)ನೇ ಉಪ-ವಿಭಾಗದ ನಂತರ, ಈ ಕೆಳಗಿನ ಉಪ-ವಿಭಾಗವನ್ನು ಸೇರಿಸತಕ್ಕದ್ದು, ಅದೇನೆಂದರೆ:—

(2ಎ) ಬೋರ್ಡಿನ ಮುಖ್ಯತಾಣೆಯು ತಿರುವನಂತಪುರಂ ಆಗಿರುವುದು.”.

(ಬ) (3)ನೇ ಉಪ-ವಿಭಾಗದ ಬದಲು, ಈ ಕೆಳಗಿನ ಉಪ-ವಿಭಾಗವನ್ನು ಸೇರಿಸತಕ್ಕದ್ದು, ಅದೇನೆಂದರೆ:—

“(3) ಬೋರ್ಡಿನಲ್ಲಿ ಈ ಕೆಳಗಿನ ಸದಸ್ಯರುಗಳು ಇರತಕ್ಕದ್ದು, ಅದೇನೆಂದರೆ:—

- | | |
|---|---------------------|
| (ಎ) ಮುಖ್ಯಮಂತ್ರಿ | .. ಚೇರ್‌ಪರ್ಸನ್ |
| (ಬಿ) ಹಣಕಾಸು ಸಚಿವರು | .. ವೈಸ್ ಚೇರ್‌ಪರ್ಸನ್ |
| (ಸಿ) ರಾಜ್ಯ ಯೋಜನಾ ಮಂಡಳಿಯ ವೈಸ್ ಚೇರ್‌ಮನ್ | .. ಸದಸ್ಯ |
| (ಡಿ) ಮುಖ್ಯ ಕಾರ್ಯದರ್ಶಿ | .. ಸದಸ್ಯ |
| (ಇ) ಕಾರ್ಯದರ್ಶಿ (ಕಾನೂನು) | .. ಸದಸ್ಯ |
| (ಎಫ್) ಕಾರ್ಯದರ್ಶಿ (ಹಣಕಾಸು) | .. ಸದಸ್ಯ |
| (ಜಿ) ಕಾರ್ಯದರ್ಶಿ (ಹಣಕಾಸು ಸಂಪನ್ಮೂಲ) | .. ಸದಸ್ಯ |
| (ಎಚ್) ಹಣಕಾಸು, ಅರ್ಥಶಾಸ್ತ್ರ, ಬ್ಯಾಂಕಿಂಗ್ ಎಂಬಿವುಗಳಲ್ಲಿ ಒಂದು ಅಥವಾ ಅದಕ್ಕಿಂತ ಹೆಚ್ಚು ವಲಯಗಳಲ್ಲಿ ರಾಷ್ಟ್ರೀಯ ಖ್ಯಾತಿಯಿರುವ ಒಂದು ಸಂಸ್ಥೆಯಲ್ಲಿ ಕಾರ್ಯವೆಸಗಿರುವ ತಜ್ಞರಾದ ಏಳು ಸ್ವತಂತ್ರ ಸದಸ್ಯರುಗಳು | .. ಸದಸ್ಯರುಗಳು |
| (ಐ) ಚೀಫ್ ಎಕ್ಸಿಕ್ಯೂಟಿವ್ ಆಫೀಸರ್ | .. ಸದಸ್ಯ ಕಾರ್ಯದರ್ಶಿ |

ವಿವರಣೆ:—ಈ ಅಧಿನಿಯಮದ ನಿಬಂಧನೆಗಳ ಅಗತ್ಯಗಳಿಗಾಗಿ, ‘ಕಾರ್ಯದರ್ಶಿ’ ಎಂಬ ಪದವು, ಆಯಾಯ ವಿಷಯದಂತೆ, ಸರಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ, ಪ್ರಧಾನ ಕಾರ್ಯದರ್ಶಿ, ಕಾರ್ಯದರ್ಶಿ ಅಥವಾ ವಿಶೇಷ ಕಾರ್ಯದರ್ಶಿಯೆಂದು ಸೂಚಿಸುವುದು.”;

(ಸಿ) (4)ನೇ ಉಪ-ವಿಭಾಗದ ಬದಲು, ಈ ಕೆಳಗಿನ ಉಪ-ವಿಭಾಗವನ್ನು ಸೇರಿಸತಕ್ಕದ್ದು, ಅದೇನೆಂದರೆ:—

“(4) ಬೋರ್ಡ್, ಚೇರ್‌ಪರ್ಸನ್‌ರವರ, ವಿವೇಚನೆಗನುಗುಣವಾಗಿ ಬೋರ್ಡಿನಿಂದ ಅರ್ಥಿಕ ನೆರವು ಲಭಿಸುವುದಕ್ಕಾಗಿ ಪರಿಗಣಿಸಲ್ಪಡುವ ಪ್ರಾಜೆಕ್ಟಿಗೆ ಸಂಬಂಧಿಸಿದ ಇಲಾಖೆಯ ಮಂತ್ರಿಯವರನ್ನು ಅಥವಾ ಕಾರ್ಯದರ್ಶಿಯವರನ್ನು ಸಭೆಯಲ್ಲಿ ಭಾಗವಹಿಸಲು ಆಹ್ವಾನಿಸಬಹುದಾಗಿದೆ.”.

(ಡಿ) (5)ರಿಂದ (7)ರ ವರೆಗಿನ ಉಪ-ವಿಭಾಗಗಳನ್ನು ಬಿಟ್ಟುಬಿಡತಕ್ಕದ್ದು.

6. 5ಎ. ಎಂಬ ಹೊಸ ವಿಭಾಗದ ಸೇರ್ಪಡೆ.—ಪ್ರಧಾನ ಅಧಿನಿಯಮದ 5ನೇ ವಿಭಾಗದ ನಂತರ, ಈ ಕೆಳಗಿನ ವಿಭಾಗವನ್ನು ಸೇರಿಸತಕ್ಕದ್ದು, ಅದೇನೆಂದರೆ:—

“5ಎ. ಬೋರ್ಡಿನ ಸಭೆಗಳು.—(1) ಬೋರ್ಡ್, ಯೋಜನೆಯಲ್ಲಿ ನಿರ್ದಿಷ್ಟ ಪಡಿಸಬಹುದಾದಂತಹ ಸಮಯದಲ್ಲಿ ಹಾಗೂ ಸ್ಥಳದಲ್ಲಿ ಸಭೆ ಸೇರತಕ್ಕದ್ದು ಹಾಗೂ ಅದರ ಸಭೆಗಳ ಕಾರ್ಯನಿರ್ವಹಣೆಗೆ ಸಂಬಂಧಿಸಿದ ಅಂತಹ ಪ್ರಕ್ರಿಯೆಗಳನ್ನು ಪಾಲಿಸತಕ್ಕದ್ದು.

(2) ಬೋರ್ಡಿನ ಸಭೆಗಳಲ್ಲಿ ಚೇರ್‌ಪರ್ಸನ್ ಅಧ್ಯಕ್ಷತೆ ವಹಿಸತಕ್ಕದ್ದು. ಬೋರ್ಡಿನ ಚೇರ್‌ಪರ್ಸನ್‌ರ ಗೃಹಾಜರಿಯಲ್ಲಿ ವೈಸ್-ಚೇರ್‌ಪರ್ಸನ್ ಸಭೆಗಳ ಅಧ್ಯಕ್ಷತೆ ವಹಿಸತಕ್ಕದ್ದು. ಬೋರ್ಡಿನ ಸಭೆಗಳ ಕನ್ವೀನರ್ ಚೇಫ್ ಎಕ್ಸಿಕ್ಯೂಟಿವ್ ಆಫೀಸರ್ ಆಗಿರುವರು.

(3) ಬೋರ್ಡಿನ ಸಭೆಯ ಕಾರ್ಯಸೂಚಿಯನ್ನು ಸಭೆಯಲ್ಲಿ ಹಾಜರಿದ್ದ ಹಾಗೂ ಮತದಾನ ಮಾಡಿದ ಸದಸ್ಯರುಗಳ ಮೂರನೇ ಎರಡು ಬಹುಮತದಿಂದ ತೀರ್ಮಾನಿಸತಕ್ಕದ್ದು ಹಾಗೂ ಮತಗಳು ಸಮಾನವಾಗಿದ್ದಲ್ಲಿ, ಅಂತಹ ವಿಷಯದಲ್ಲಿ ಅಧ್ಯಕ್ಷತೆ ವಹಿಸುವ ವ್ಯಕ್ತಿಗೆ ಎರಡನೆಯ ಅಥವಾ ನಿರ್ಣಾಯಕ ಮತ ನೀಡುವ ಅಧಿಕಾರವಿರುವುದು.

(4) ಸಭೆಗಿರುವ ಕ್ವಾರಂ ಎಂಟು ಆಗಿರುವುದು ಹಾಗೂ ಒಬ್ಬ ಸ್ವತಂತ್ರ ಸದಸ್ಯನಾದರೂ ಸಭೆಯಲ್ಲಿ ಭಾಗವಹಿಸತಕ್ಕದ್ದು.

(5) ಬೋರ್ಡಿನ ಸಭೆಗಳಲ್ಲಿ ಚೇರ್‌ಪರ್ಸನ್‌ರ ಗೃಹಾಜರಿಯಲ್ಲಿ ಕೈಗೊಳ್ಳುವಂತಹ, ಬಂಡವಾಳಗಳಿಗೆ ಸಂಬಂಧಿಸಿದ ಎಲ್ಲಾ ತೀರ್ಮಾನಗಳನ್ನು ಜಾರಿಗೊಳಿಸುವುದಕ್ಕೆ ಮುಂಚಿತವಾಗಿ ಚೇರ್‌ಪರ್ಸನ್‌ರ ಸ್ಥಿರೀಕರಣವನ್ನು ಪಡೆಯತಕ್ಕದ್ದು.

(6) ಬೋರ್ಡಿನ ಸದಸ್ಯರುಗಳಿಗೆ, ಚೇರ್‌ಪರ್ಸನ್‌ರ ಅನುಮತಿಯೊಂದಿಗೆ ಬೋರ್ಡಿನ ಸಭೆಗಳಲ್ಲಿ ವೀಡಿಯೋ ಕಾನ್ಫರೆನ್ಸಿಂಗ್ ಮುಖೇನ ಭಾಗವಹಿಸಬಹುದಾಗಿದೆ.

(7) ಬೋರ್ಡಿನ ಯಾವುದೇ ಚಟುವಟಿಕೆ ಅಥವಾ ಕ್ರಮಗಳು ಅದರ ಸದಸ್ಯರುಗಳ ಸ್ಥಾನದ ಯಾವುದೇ ತೆರವು ಇದೆಯೆಂಬ ಅಥವಾ ಅದರ ರಚನೆಯಲ್ಲಿ ಯಾವುದೇ ನ್ಯೂನತೆ ಇದೆಯೆಂಬ ಕಾರಣದಿಂದಾಗಿ ಮಾತ್ರ ಅಸಿಂಧುವಾಗುವುದಲ್ಲ.”.

7. 6ನೇ ವಿಭಾಗದ ಬದಲು ಹೊಸ ವಿಭಾಗಗಳ ಸೇರ್ಪಡೆ—ಪ್ರಧಾನ ಅಧಿನಿಯಮದ 6ನೇ ವಿಭಾಗದ ಬದಲು, ಈ ಕೆಳಗಿನ ವಿಭಾಗಗಳನ್ನು ಸೇರಿಸತಕ್ಕದ್ದು, ಅದೇನೆಂದರೆ:—

“6. ಬೋರ್ಡಿನ ಕರ್ತವ್ಯಗಳು.—ಈ ಅಧಿನಿಯಮದ ನಿಬಂಧನೆಗಳಿಗೆ ವಿಧೇಯವಾಗಿ, ಬೋರ್ಡಿಗೆ ಈ ಕೆಳಗಿನ ಕರ್ತವ್ಯಗಳು ಇರುವುದಾಗಿದೆ, ಅದೇನೆಂದರೆ:—

(ಎ) ನಿಧಿ ಮುಖೇನ ಆರ್ಥಿಕ ನೆರವಿಗೆ ಅರ್ಹವಾದ ಪ್ರಾಜೆಕ್ಟ್‌ಗಳ ಆಯ್ಕೆ ಮಾಡುವಿಕೆಯನ್ನು ಅಂಗೀಕರಿಸುವುದು;

(ಬಿ) ನಿಧಿಯನ್ನು ಹೆಚ್ಚಿಸಲು, ನಿರ್ವಹಿಸಲು ಹಾಗೂ ವಿನಿಯೋಗಿಸಲು ಅಗತ್ಯವಾದ ಸಂಪನ್ಮೂಲ ಸಂಗ್ರಹಣೆಯನ್ನು ಅಧಿಕೃತಗೊಳಿಸುವುದು;

(ಸಿ) ಸಾರ್ವಜನಿಕ ವಲಯದ ಮುಖೇನ ಅಥವಾ ಒಂದು ಸಾರ್ವಜನಿಕ-ಖಾಸಗಿ ಪಾಲುದಾರಿಕೆ ಮುಖೇನ ಪ್ರಾಜೆಕ್ಟ್‌ನ್ನು ಜಾರಿಗೊಳಿಸುವ ಸಾರ್ವಜನಿಕ ಏಜೆನ್ಸಿಯನ್ನು ಅಂಗೀಕರಿಸುವುದು;

(ಡಿ) ಸಾರ್ವಜನಿಕ-ಖಾಸಗಿ ಪಾಲುದಾರಿಕಾ ಪ್ರಾಜೆಕ್ಟ್‌ಗಳನ್ನೊಳಗೊಂಡು ರಾಜ್ಯದ ಮೂಲಭೂತ ಸೌಕರ್ಯ ಅಭಿವೃದ್ಧಿಗೆ ಸಂಬಂಧಿಸಿದ ವಿಷಯಗಳಲ್ಲಿ, ಸರಕಾರದ, ಯಾವುದೇ ಸಾರ್ವಜನಿಕ ಏಜೆನ್ಸಿಯ ಹಾಗೂ ಸ್ಪಾನ್ಸರಿಂಗ್ ಏಜೆನ್ಸಿಯ ಚಟುವಟಿಕೆಗಳನ್ನು ಸಮನ್ವಯಗೊಳಿಸುವುದು;

(ಇ) ಆರ್ಥಿಕ ನೆರವಿಗಿರುವ ಮೂಲಗಳನ್ನು ಕಂಡುಹಿಡಿಯುವುದು ಹಾಗೂ ಸಂಪನ್ಮೂಲ ಸಂಗ್ರಹಣೆಗಿರುವ ಸೂಕ್ತಕ್ರಮಗಳನ್ನು ಅಂಗೀಕರಿಸುವುದು;

(ಎಫ್) ಪ್ರಾಜೆಕ್ಟ್‌ಗಳ ಚಟುವಟಿಕೆಯಲ್ಲಿನ ಅಡಚಣೆಗಳನ್ನು ಕಂಡುಹಿಡಿಯುವುದು ಹಾಗೂ ಅದನ್ನು ಪರಿಹರಿಸುವುದಕ್ಕಿರುವ ಧೋರಣಾತ್ಮಕ ಉಪಕ್ರಮಗಳನ್ನು ಶಿಫಾರಸು ಮಾಡುವುದು;

(ಬಿ) ಪ್ರಾಜೆಕ್ಟ್‌ನ ನಷ್ಟ ಸಾಧ್ಯತೆಗಳನ್ನು ಕಂಡುಹಿಡಿಯುವುದು ಹಾಗೂ ಹಿತಾಸಕ್ತಿದಾರರೊಳಗೆ ಅದನ್ನು ಹಮ್ಮಿಕೊಳ್ಳಲಾಗುವುದು ಎಂದು ಖಾತ್ರಿಪಡಿಸುವಂತಹ ರೀತಿಯಲ್ಲಿ, ಅರ್ಹ ಯೋಜನೆಗಳ ಕುರಿತು ಧೋರಣೆಗಳನ್ನು ರೂಪಿಸುವುದು ಹಾಗೂ ಶಿಫಾರಸು ಮಾಡುವುದು;

(ಎಚ್) ಸರಕಾರವು ಅದಕ್ಕೆ ವಹಿಸಿಕೊಡಬಹುದಾದಂತಹ ಇತರ ಕರ್ತವ್ಯಗಳನ್ನು ನಿರ್ವಹಿಸುವುದು.

6ಎ. ಬೋರ್ಡಿನ ಸಾಮಾನ್ಯ ಅಧಿಕಾರಗಳು.—ಬೋರ್ಡಿಗೆ ಈ ಅಧಿನಿಯಮ ಪ್ರಕಾರದ ಕರ್ತವ್ಯಗಳನ್ನು ನಿರ್ವಹಿಸುವ ಅಗತ್ಯಕ್ಕಾಗಿ, ಈ ಕೆಳಗಿನ ಅಧಿಕಾರಗಳು ಇರುವುದಾಗಿದೆ, ಅದೇನೆಂದರೆ:—

(ಎ) ಯಾವುದೇ ಪ್ರಾಜೆಕ್ಟ್‌ಗೆ ಸಂಬಂಧಿಸಿ ಮಾಹಿತಿಯನ್ನು ನೀಡುವಂತೆ ಯಾವುದೇ ಸಾರ್ವಜನಿಕ ಏಜೆನ್ಸಿಯನ್ನು, ಕನ್‌ಸೆಶನರನ್ನು ಅಥವಾ ಯಾವುದೇ ವ್ಯಕ್ತಿಯಲ್ಲಿ ಕೋರುವುದು;

(ಬಿ) ಯಾವುದೇ ಪ್ರಾಜೆಕ್ಟ್‌ನೋ ಅದರ ಜಾರಿಗೊಳಿಸುವಿಕೆಯನ್ನೋ ಚಟುವಟಿಕೆಯನ್ನೋ ನಿರ್ವಹಣೆಯನ್ನೋ ಪರಿಶೀಲಿಸುವುದು ಅಥವಾ ಪರಿಶೀಲಿಸುವಂತೆ ಮಾಡುವುದು ಹಾಗೂ ವೀಕ್ಷಿಸುವುದು;

(ಸಿ) ಅದರ ಸ್ವಂತ ಪ್ರಕ್ರಿಯೆಗಳನ್ನು ನಿಯಂತ್ರಿಸುವುದು;

(ಡಿ) ನಿಧಿಗೆ ಬೇಕಾಗಿ ಸಂಪನ್ಮೂಲವನ್ನು ಸಂಗ್ರಹಿಸುವುದು ಹಾಗೂ ಅದನ್ನು ವಿನಿಯೋಗಿಸುವುದಕ್ಕಿರುವ ನಿರ್ದೇಶಗಳನ್ನು ಹಾಗೂ ದಾಖಲೆಗಳನ್ನು ಅಂಗೀಕರಿಸುವುದು;

(ಇ) ಯೋಜನೆ ಪ್ರಕಾರ ಅರ್ಹತಾ ಮಾನದಂಡಗಳ ತಳಹದಿಯಲ್ಲಿ ಆರ್ಥಿಕ ನೆರವು ಅನುಮತಿಸುವುದು;

(ಎಫ್) ಇನ್ವೆಸ್ಟ್‌ಮೆಂಟ್ ಪ್ರಾಸೆಕ್ಟಸ್, ಅಪರೇಷನಲ್ ಗೈಡ್‌ಲೈನ್ಸ್, ಓವರ್‌ಸೈಟ್ ಮೆಕ್ಯಾನಿಸಂ ಎಂಬಿವುಗಳನ್ನು ಅಂಗೀಕರಿಸುವುದು;

(ಜಿ) ನೆರವು ನೀಡಲ್ಪಟ್ಟ ಪ್ರಾಜೆಕ್ಟ್‌ಗಳಿಂದ, ಪ್ರಾಜೆಕ್ಟ್ ಅಥಾರಿಟಿಯಿಂದ, ಉದ್ಯಮಗಳಿಂದ, ಸಾರ್ವಜನಿಕ ಏಜೆನ್ಸಿಗಳಿಗೆ ಕನ್‌ಸೆಶನರಿಂದ ಎಂಬಿವುಗಳಿಂದ ವಸೂಲಿ ಮಾಡಬೇಕಾದಂತಹ ಅನುಸೂಚಿಗನುಗುಣವಾಗಿ ಬೋರ್ಡಿಗೆ ಲಭಿಸಬೇಕಾದ ಮೊತ್ತಗಳ ವಸೂಲಿ ಮಾಡುವಿಕೆ;

(ಎಚ್) ವಸೂಲಿಗಳನ್ನು, ಯುಕ್ತವೆಂದು ಭಾವಿಸಬಹುದಾದ ಪ್ರಕಾರ ತಿದ್ದುಪಡಿ ಮಾಡುವುದೋ, ಪರಿಷ್ಕರಿಸುವುದೋ ಅಥವಾ ಪುನಃ ಕ್ರಮೀಕರಿಸುವುದೋ ಮಾಡುವುದು;

(ಐ) ಬೋರ್ಡ್ ಅದರ ಹಿತಾಸಕ್ತಿಗೆ ಅಗತ್ಯವೆಂದೂ ಯುಕ್ತವೆಂದೂ ಭಾವಿಸುವುದಾದಲ್ಲಿ ನೆರವು ನೀಡಲ್ಪಟ್ಟ ಯಾವುದೇ ಪ್ರಾಜೆಕ್ಟ್, ಪ್ರಾಜೆಕ್ಟ್ ಅಥಾರಿಟಿಯ, ಉದ್ಯಮಗಳ, ಸಾರ್ವಜನಿಕ ಏಜೆನ್ಸಿಯ, ಕನ್ಸೆಶನರ್ ಎಂಬಿವುಗಳ ವಿರುದ್ಧ ಅಥವಾ ಅವುಗಳ ಯಾವುದಾದರೂ ವಿರುದ್ಧ ತೆರಿಗೆ ವಸೂಲಿ ಮಾಡುವ ಕ್ರಮಗಳನ್ನು ಪ್ರಾರಂಭಿಸುವುದು;

(ಜೆ) ಪ್ರಯಾಣ, ಸಾಲಗಳ ಮೇಲಿನ ಬಡ್ಡಿ, ಫೀಜುಗಳು, ವೃತ್ತಿಪರ ಚಾರ್ಜ್‌ಗಳು, ಇತರ ಖರ್ಚುಗಳು ಎಂಬಿವುಗಳನ್ನು ಒಳಗೊಂಡು ನಿಧಿಯ ಆಡಳಿತ ನಿರ್ವಹಣೆಗೆ ಸಂಬಂಧಿಸಿದ ಎಲ್ಲಾ ವೆಚ್ಚಗಳನ್ನೂ ನೀಡುವುದು;

(ಕೆ) ಆಯಾಯ ಕಾಲಗಳಲ್ಲಿ ಲಭಿಸಬಹುದಾದ, ಬೋರ್ಡಿಗೆ ಹೆಚ್ಚುವರಿಯಾಗಿ ಲಭಿಸುವ ಯಾವುದೇ ಮೊತ್ತವನ್ನು, ಈ ಅಧಿನಿಯಮದಲ್ಲಿ ಅಥವಾ ಯೋಜನೆಯಲ್ಲಿ ನಿರ್ದಿಷ್ಟ ಪಡಿಸಬಹುದಾದ ಪ್ರಕಾರದಲ್ಲಿ ಹೂಡುವುದು ಹಾಗೂ ಆ ರೀತಿಯ ಹೂಡುವಿಕೆಗಳಿಂದ ಲಭಿಸಬೇಕಾದ ಮೊತ್ತಗಳನ್ನು ವಸೂಲಿಮಾಡುವುದು;

(ಎಲ್) ನಿಧಿಯಿಂದ ನೆರವು ಅಥವಾ ಸಾಲವನ್ನು ಪಡೆದ ಯಾವುದೇ ಪ್ರಾಜೆಕ್ಟ್, ಪ್ರಾಜೆಕ್ಟ್ ಅಥಾರಿಟಿ, ಉದ್ಯಮಗಳು, ಸಾರ್ವಜನಿಕ ಏಜೆನ್ಸಿ, ಕನ್ಸೆಶನರ್ ಎಂಬಿವುಗಳ ಅಥವಾ ಅವುಗಳಲ್ಲಿ ಯಾವುದೇ ಒಂದರ ಚಟುವಟಿಕೆಗಳನ್ನು ಆಯಾಯ ಕಾಲಗಳಲ್ಲಿ ಅವಲೋಕಿಸುವುದು;

(ಎಂ) ಈ ಅಧಿನಿಯಮವು ಅನ್ವಯವಾಗುವ ನೆರವು ನೀಡಲ್ಪಟ್ಟ ಯಾವುದೇ ಪ್ರಾಜೆಕ್ಟ್, ಪ್ರಾಜೆಕ್ಟ್ ಅಥಾರಿಟಿ ಸಂಸ್ಥೆಗಳು, ಸಾರ್ವಜನಿಕ ಏಜೆನ್ಸಿ, ಕನ್ಸೆಶನರ್ ಎಂಬಿವುಗಳೊಂದಿಗೆ ಸರಕಾರದ ಪರವಾಗಿ ಒಪ್ಪಂದ ಪತ್ರದಲ್ಲಿ ಅಥವಾ ನಿರ್ವಹಣಾ ಕರಾರಿನಲ್ಲಿ ಏರ್ಪಡುವುದು;

(ಎನ್) ಬೋರ್ಡಿಗಾಗಿ ಒಪ್ಪಂದ ಮಾಡುವುದು;

(ಒ) ಯೋಜನೆಯಲ್ಲಿ ನಿರ್ದಿಷ್ಟಪಡಿಸಬಹುದಾದ ಪ್ರಕಾರದ ಅಧಿಕಾರಗಳನ್ನು ಹಾಗೂ ಕರ್ತವ್ಯಗಳನ್ನು ನಿರ್ವಹಿಸುವುದು;

(ಪಿ) ಈ ಅಧಿನಿಯಮದ ಅಗತ್ಯಗಳನ್ನು ಜಾರಿಗೊಳಿಸುವುದಕ್ಕಾಗಿ ಸರಕಾರ ನೀಡಬಹುದಾದ ಅಥವಾ ವಹಿಸಿಕೊಡಬಹುದಾದಂತಹ ಅಧಿಕಾರಗಳನ್ನು ಹಾಗೂ ಕರ್ತವ್ಯಗಳನ್ನು ನಿರ್ವಹಿಸುವುದು;

(ಕ್ಯೂ) ಅದಕ್ಕೆ ನೀಡಲಾದ ಅಥವಾ ವಹಿಸಿಕೊಟ್ಟ ಕರ್ತವ್ಯಗಳನ್ನು ಜಾರಿಗೊಳಿಸಲು ಅಗತ್ಯವಾದ ಅಥವಾ ಅನುಷ್ಠಾನಗೊಳಿಸುವುದಾದ ಎಲ್ಲಾ ಚಟುವಟಿಕೆಗಳನ್ನು ಮಾಡುವುದು;

(ಆರ್) ರಾಜ್ಯ ವಿಧಾನಸಭೆಗೆ ಸಲ್ಲಿಸುವ ವರದಿಗಳನ್ನು ಪ್ರಮಾಣೀಕರಿಸುವುದು;

(ಎಸ್) ಬಂಡವಾಳ ಪ್ರಾಸ್ಪೆಕ್ಟಿವ್‌ಗಳು ಹಾಗೂ ಟೆಂಡರ್ ಡಾಕ್ಯುಮೆಂಟ್‌ಗಳು ಒಳಗೊಂಡು ನಿಧಿಯ ಇತರ ಪ್ರಕಟಣೆಗಳನ್ನು ಪ್ರಮಾಣೀಕರಿಸುವುದು.

6ಬಿ. ಎಕ್ಸಿಕ್ಯೂಟಿವ್ ಕಮಿಟಿ.—(1) ಬೋರ್ಡಿಗೆ ಒಂದು ಎಕ್ಸಿಕ್ಯೂಟಿವ್ ಕಮಿಟಿ ಇರತಕ್ಕದ್ದು ಹಾಗೂ ಅದು, ಬೋರ್ಡ್ ಅದಕ್ಕೆ ವಹಿಸಿಕೊಡುವಂತಹ ಅಧಿಕಾರಗಳನ್ನು ಹಾಗೂ ಕರ್ತವ್ಯಗಳನ್ನು ವಿನಿಯೋಗಿಸತಕ್ಕದ್ದು.

(2) ಎಕ್ಸಿಕ್ಯೂಟಿವ್ ಕಮಿಟಿಯಲ್ಲಿ ಈ ಕೆಳಗಿನ ಸದಸ್ಯರುಗಳು ಇರತಕ್ಕದ್ದು, ಅದೇನೆಂದರೆ:—

- | | | |
|---|----|-------------|
| (ಎ) ಹಣಕಾಸು ಸಚಿವರು | .. | ಚೀಫ್‌ಪರ್ಸನ್ |
| (ಬಿ) ಮುಖ್ಯ ಕಾರ್ಯದರ್ಶಿ | .. | ಸದಸ್ಯ |
| (ಸಿ) ಕಾರ್ಯದರ್ಶಿ (ಕಾನೂನು) | .. | ಸದಸ್ಯ |
| (ಡಿ) ಕಾರ್ಯದರ್ಶಿ (ಹಣಕಾಸು) | .. | ಸದಸ್ಯ |
| (ಇ) ಕಾರ್ಯದರ್ಶಿ (ಹಣಕಾಸು ಸಂಪನ್ಮೂಲ) | .. | ಸದಸ್ಯ |
| (ಎಫ್) ಸರಕಾರ ನಾಮನಿರ್ದೇಶಿತ ಬೋರ್ಡಿನ ಮೂರು ಸ್ವತಂತ್ರ ಸದಸ್ಯರುಗಳು | .. | ಸದಸ್ಯರುಗಳು |
| (ಜಿ) ಚೀಫ್ ಎಕ್ಸಿಕ್ಯೂಟಿವ್ ಆಫೀಸರ್ | .. | ಸದಸ್ಯ |

(3) ಬೋರ್ಡಿನ ಸಮಕ್ಷದಲ್ಲಿ ಪರಿಗಣನೆಗಾಗಿ ಸಲ್ಲಿಸಲ್ಪಟ್ಟ ಪ್ರಾಜೆಕ್ಟ್ ನಿರ್ದೇಶನಕ್ಕೆ ಸಂಬಂಧಿಸಿದ, ಸರಕಾರದ ಆಡಳಿತ ಇಲಾಖಾ ಕಾರ್ಯದರ್ಶಿಯವರು ಎಕ್ಸಕ್ಯೂಟಿವ್ ಕಮಿಟಿಯ ಸಭೆಗಳಲ್ಲಿ ವಿಶಿಷ್ಟ ಆಮಂತ್ರಿತ ವ್ಯಕ್ತಿಯಾಗಿರುವರು.

(4) ಉಪಸ್ಥಿತ ಹಾಗೂ ಮೂರನೇ ಎರಡಕ್ಕಿಂತ ಕಡಿಮೆಯಲ್ಲದ ಸದಸ್ಯರುಗಳ ಬಹುಮತದಿಂದ ತೀರ್ಮಾನವನ್ನು ಕೈಗೊಳ್ಳತಕ್ಕದ್ದು.

(5) ಸಭೆಯ ಕ್ವಾರಂ ಐದು ಆಗಿರತಕ್ಕದ್ದು.

(6) ಎಕ್ಸಕ್ಯೂಟಿವ್ ಕಮಿಟಿಯ ಸದಸ್ಯರುಗಳಿಗೆ ಚೇರ್‌ಪರ್ಸನ್‌ರ ಅನುಮತಿಯೊಂದಿಗೆ ವೀಡಿಯೋ ಕಾನ್‌ಫರೆನ್ಸಿಂಗ್ ಮುಖೇನ ಸಭೆಯಲ್ಲಿ ಭಾಗವಹಿಸಬಹುದಾಗಿದೆ.

(7) ಚೀಫ್ ಎಕ್ಸಕ್ಯೂಟಿವ್ ಆಫೀಸರ್‌ವರು ಎಕ್ಸಕ್ಯೂಟಿವ್ ಕಮಿಟಿಯ ಕಾರ್ಯದರ್ಶಿ ಆಗಿರುವರು.

6ಸಿ. ಫಂಡ್ ಟ್ರಸ್ಟೀ ಆಂಡ್ ಅಡ್ವೈಸರಿ ಕಮಿಷನ್ (ಎಫ್.ಟಿ.ಎ.ಸಿ).—

(1) ಬೋರ್ಡ್ ಸಾಮಾನ್ಯ ಆದೇಶ ಮುಖೇನ, ಅದರಲ್ಲಿ ನಿರ್ದಿಷ್ಟಪಡಿಸಬಹುದಾದಂತಹ ದಿನಾಂಕದಿಂದ ಪರಿಣಾಮವಿರುವಂತೆ “ಫಂಡ್ ಟ್ರಸ್ಟೀ ಆಂಡ್ ಅಡ್ವೈಸರಿ ಕಮಿಷನ್”ನ್ನು ರೂಪೀಕರಿಸತಕ್ಕದ್ದು.

(2) ಕಮಿಷನ್‌ನಲ್ಲಿ ಚೇರ್‌ಪರ್ಸನ್ ಒಳಗೊಂಡು ಮೂರಕ್ಕಿಂತ ಕಡಿಮೆಯಲ್ಲದ ಆದರೆ ಐದಕ್ಕಿಂತ ಹೆಚ್ಚಾಗದ ಸದಸ್ಯರುಗಳು ಇರತಕ್ಕದ್ದು.

(3) ಕಮಿಷನ್‌ನ ಕಾಲಾವಧಿಯು ಎರಡು ವರ್ಷ ಆಗಿರುವುದು.

(4) ಸದಸ್ಯರುಗಳು ಅವರಿಗೆ ಇಚ್ಛೆಯಿರುವವರೆಗೆ ಅಧಿಕೃತ ಸ್ಥಾನವಹಿಸಬಹುದಾಗಿದೆ ಹಾಗೂ ದುರ್ನಡತೆ ಅಥವಾ ಭ್ರಷ್ಟಾಚಾರವನ್ನು ಒಳಗೊಂಡು ಒಂದು ಅಪರಾಧಕ್ಕೆ ಒಂದು ನ್ಯಾಯಾಲಯವು ಅಪರಾಧಿಯೆಂದು ನಿರ್ಣಯಿಸುವ ಕಾರಣದ ಹೊರತಾಗಿ ಸರಕಾರ ಅಥವಾ ಬೋರ್ಡ್ ಅವರನ್ನು ತೊಲಗಿಸತಕ್ಕದ್ದಲ್ಲ.

(5) ಸದಸ್ಯರುಗಳು, ಬ್ಯಾಂಕಿಂಗ್, ಆರ್ಥಿಕ ರೆಗ್ಯುಲೇಷನ್, ಆರ್ಥಿಕ ಮಾರುಕಟ್ಟೆಗಳು, ಆಡಳಿತ ನಿರ್ವಹಣೆ ಅಥವಾ ಅರ್ಥಶಾಸ್ತ್ರ ಇವುಗಳಲ್ಲಿ ಯಾವುದಾದರೂ ಒಂದು ಕ್ಷೇತ್ರದಲ್ಲಿ ರಾಷ್ಟ್ರೀಯಮಟ್ಟದಲ್ಲಿ ಅಥವಾ ಅಂತರಾಷ್ಟ್ರೀಯ ಮಟ್ಟದಲ್ಲಿ ಅನುಭವ ಜ್ಞಾನವಿರುವವರೆಂದು ಸಾಬೀತುಪಡಿಸಿದಂತಹ ತಜ್ಞರುಗಳಾಗಿರತಕ್ಕದ್ದು.

(6) ಸದಸ್ಯರುಗಳಿಂದ ಒಬ್ಬರನ್ನು ಕಮಿಷನ್‌ನ ಚೇರ್‌ಪರ್ಸನ್‌ರಾಗಿ ಬೋರ್ಡ್‌ನ ನಾಮನಿರ್ದೇಶಿಸತಕ್ಕದ್ದು.

(7) ಫಂಡ್ ಟ್ರಸ್ಟೀ ಆಂಡ್ ಅಡ್ವೈಸರಿ ಕಮಿಷನ್‌ನ ಸದಸ್ಯರುಗಳಿಗೆ ಚೇರ್‌ಪರ್ಸನ್‌ರ ಅನುಮತಿಯೊಂದಿಗೆ ವೀಡಿಯೋ ಕಾನ್ಫರೆನ್ಸಿಂಗ್ ಮುಖೇನ ಸಭೆಯಲ್ಲಿ ಭಾಗವಹಿಸಬಹುದಾಗಿದೆ.

(8) ಕಮಿಷನ್ ಪ್ರತಿ ವರ್ಷ ಸೆಪ್ಟೆಂಬರ್ ಹಾಗೂ ಫೆಬ್ರುವರಿ ತಿಂಗಳುಗಳಿಗಿಂತ ಮೊದಲು ಅದರ ಕರ್ತವ್ಯಗಳನ್ನು ನಿರ್ವಹಿಸುವುದಕ್ಕಾಗಿ ಅದಕ್ಕೆ ಯುಕ್ತವೆಂದು ತೋರುವಷ್ಟು ಸಲ ಸಭೆ ಸೇರತಕ್ಕದ್ದಾಗಿದೆ.

(9) ಚೀಫ್ ಎಕ್ಸಿಕ್ಯೂಟಿವ್ ಆಫೀಸರ್‌ವರು ಕಮಿಷನ್‌ನ ಕಾರ್ಯದರ್ಶಿ ಆಗಿರುವರು.

6ಡಿ. ಫಂಡ್ ಟ್ರಸ್ಟೀ ಆಂಡ್ ಅಡ್ವೈಸರಿ ಕಮಿಷನ್‌ನ ಕರ್ತವ್ಯಗಳು.—

(1) ಕಮಿಷನ್, ನಿಧಿಯ ಟ್ರಸ್ಟೀ ಆಗಿ ಕಾರ್ಯವೆಸಗತಕ್ಕದ್ದು ಹಾಗೂ ನಿಧಿಯಲ್ಲಿನ ಎಲ್ಲಾ ಠೇವಣಿಗಳು ಈ ಅಧಿನಿಯಮದ ಉದ್ದೇಶಗುರಿಗಳಿಗೆ ಅನುಗುಣವಾಗಿರುವುದೆಂದೂ ಬೋರ್ಡಿನ ನಿಧಿಯನ್ನು ಐಟಂ ಬದಲಿಸಿ ಖರ್ಚುಮಾಡಲಾಗುತ್ತಿಲ್ಲವೆಂದೂ ಖಾತ್ರಿಪಡಿಸತಕ್ಕದ್ದು.

(2) ಕಮಿಷನ್, ಸದಸ್ಯರುಗಳ ಬಹುಮತದ ಅಂಗೀಕಾರದೊಂದಿಗೆ, ಅಧಿನಿಯಮದ ಹಾಗೂ ಯೋಜನೆಯ ನಿಬಂಧನೆಗನುಗುಣವಾಗಿ ಮೊತ್ತಗಳ ವಿನಿಯೋಗ ಹಾಗೂ ಬಾಕಿ ಇರುವ ಮೊತ್ತಗಳ ಹೂಡಿಕೆಮಾಡಲಾಗುತ್ತಿದೆಯೆಂದು ಪ್ರವಾಣೀಕರಿಸಿ ಪ್ರತಿ ಆರು ತಿಂಗಳಿಗೊಮ್ಮೆ 'ಫಿಡೆಲಿಟಿ ಸರ್ಟಿಫಿಕೇಟ್'ನ್ನು ನೀಡತಕ್ಕದ್ದು.

6ಇ. ಫಂಡ್ ಟ್ರಸ್ಟೀ ಆಂಡ್ ಅಡ್ವೈಸರಿ ಕಮಿಷನ್‌ನ ಅಧಿಕಾರಗಳು.—ಫಂಡ್ ಟ್ರಸ್ಟೀ ಆಂಡ್ ಅಡ್ವೈಸರಿ ಕಮಿಷನಿಗೆ ಈ ಕೆಳಗಿನ ಅಧಿಕಾರಗಳು ಇರುವುದಾಗಿದೆ, ಅದೇನೆಂದರೆ:—

(ಎ) ಬೋರ್ಡಿನಿಂದ, ನಿಯತಕಾಲಿಕವಾಗಿ ವರದಿಗಳನ್ನು ಕೋರುವುದು;

(ಬಿ) ಈ ಅಧಿನಿಯಮದ ಪ್ರಕಾರ ಅದರ ಕರ್ತವ್ಯಗಳನ್ನು ನಿರ್ವಹಿಸಲು ಅಗತ್ಯವಾದ ಬೋರ್ಡಿನ ಸ್ವಾಧೀನದಲ್ಲಿರುವ ಯಾವುದೇ ದಾಖಲೆಯನ್ನು ಕೋರುವುದು;

(ಸಿ) ಹಣ ಸಂಗ್ರಹಣೆಯ ಅಗತ್ಯಕ್ಕಾಗಿ ಬೋರ್ಡ್ ಸೃಷ್ಟಿಸುವ ಸೆಕ್ಯೂರಿಟಿಗೆ ಸಂಬಂಧಿಸಿದ ನಿಬಂಧನೆಗಳ ಜಾರಿಗೊಳಿಸುವಿಕೆಯ ಮೇಲ್ವಿಚಾರಣೆ ವಹಿಸುವುದು;

(ಡಿ) ಬೋರ್ಡ್ ಸೃಷ್ಟಿಸಿದ ಸೆಕ್ಯೂರಿಟಿಗಳು ಸ್ವಾಧೀನದಲ್ಲಿರುವವರ ಹಿತರಕ್ಷಣೆಗೆ ಅಗತ್ಯವಾದಂತಹ ಚಟುವಟಿಕೆಗಳನ್ನು ಮಾಡುವುದು;

(ಇ) ಬೋರ್ಡ್ ಸೃಷ್ಟಿಸಿದ ಸೆಕ್ಯೂರಿಟಿಯು ಸ್ವಾಧೀನದಲ್ಲಿರುವವರ ದೂರುಗಳನ್ನು ಪರಿಹರಿಸಲು ಅಗತ್ಯವಾದ ಎಲ್ಲಾ ಕಾರ್ಯಗಳನ್ನು ಮಾಡುವುದು;

(ಎಫ್) ಈ ಅಧಿನಿಯಮದಲ್ಲಿ ಉಪಬಂಧಿಸಿದಂತಹ ಸೆಕ್ಯೂರಿಟಿಗೆ ಸಂಬಂಧಿಸಿ ನೀಡಬೇಕಾದ ಬಡ್ಡಿ ಹಾಗೂ ಅಸಲನ್ನು ಒದಗಿಸಲು ಅಗತ್ಯವಾದ ಮೊತ್ತವು ಬೋರ್ಡಿನಲ್ಲಿ ಲಭ್ಯವಿರುವುದೆಂದು ಖಾತ್ರಿಪಡಿಸುವುದು;

(ಜಿ) ಆ ರೀತಿ ಬೋರ್ಡಿಗೆ ಲಭಿಸಿದಂತಹ ಮೊತ್ತಗಳನ್ನು ವಿವೇಕಯುತವಾದ ಹೂಡಿಕೆಯಲ್ಲಿ ಅಭಿಯೋಜಿಸಲಾಗುತ್ತಿದೆಯೆಂದು ಖಾತ್ರಿಪಡಿಸುವುದು;

(ಎಚ್) 6ನೇ ವಿಭಾಗದ, (8)ನೇ ಉಪ-ವಿಭಾಗದಲ್ಲಿ ನಿರ್ದಿಷ್ಟಪಡಿಸಿದ, ಎರಡು ಸಭೆಗಿಂತ ಹೆಚ್ಚಾಗಿ, ಫಂಡ್ ಟ್ರಸ್ಟೀ ಆಂಡ್ ಅಡ್ವೈಸರಿ ಕಮಿಷನ್ ಯುಕ್ತವೆಂದು ತೋರುವಷ್ಟು ಸಲ ಸಭೆಗಳನ್ನು ಕರೆಯಲು ಚೀಫ್ ಎಕ್ಸಿಕ್ಯೂಟಿವ್ ಆಫೀಸರ್‌ಗೆ ನಿರ್ದೇಶಿಸುವುದು:

ಆದರೆ, ಚೇರ್‌ಪರ್ಸನ್‌ಗೆ ಸ್ವಚ್ಛೆಯಿಂದ ಅಥವಾ ಕನಿಷ್ಠ ಇಬ್ಬರು ಸದಸ್ಯರುಗಳ ಕೋರಿಕೆಯ ಮೇರೆಗೆ ಆರೀತಿ ನಿರ್ದೇಶಿಸಬಹುದಾಗಿದೆ.

6ಎಫ್. ಪ್ರಾಜೆಕ್ಟ್‌ನ ಆಯ್ಕೆ, ಆದ್ಯತೆ ನೀಡುವಿಕೆ ಹಾಗೂ ಜಾರಿಗೊಳಿಸುವಿಕೆ.—

(1) ರಾಜ್ಯದಲ್ಲಿ ಅಭಿವೃದ್ಧಿಗೊಳಿಸಬೇಕಾದುದೋ ಪರಿಪಾಲಿಸಬೇಕಾದುದೋ ಕಾರ್ಯಗತಗೊಳಿಸಬೇಕಾದುದೋ ಮಾಡಬೇಕಾದಂತಹ ಒಂದು ಪ್ರಾಜೆಕ್ಟ್‌ನ್ನು ಬೋರ್ಡ್ ಆಯ್ಕೆ ಮಾಡುವುದೋ ವಿನ್ಯಾಸಗೊಳಿಸುವುದೋ ಮಾಡುವಾಗ, ಬೋರ್ಡಿಗೆ ಸ್ವಇಚ್ಛೆಯಿಂದ ಅಥವಾ ನಡೆಸಬೇಕಾದಂತಹ ಒಂದು ಅಧ್ಯಯನದ ಅಥವಾ ಸರ್ವೇಯ ತಳಹದಿಯಲ್ಲಿ ಮೂರನೇ ಪಾರ್ಟಿಗಳಿಂದ ಲಭಿಸಿದ ಮಾಹಿತಿಗಳ ತಳಹದಿಯಲ್ಲಿ ಅದಕ್ಕೆ ಸಂಬಂಧಿಸಿ ಸಾರ್ವಜನಿಕ ಏಜೆನ್ಸಿಯ ಅಭಿಪ್ರಾಯಗಳನ್ನು ಪಡೆಯಬಹುದಾಗಿದೆ:

ಆದರೆ, ಪ್ರಸ್ತುತ ಸಾರ್ವಜನಿಕ ಏಜೆನ್ಸಿಯು ಬೋರ್ಡಿನಿಂದ ಪ್ರಸ್ತುತ ಸೂಚನೆ ಲಭಿಸಿದ ದಿನಾಂಕದಿಂದ ಮೂವತ್ತು ದಿವಸಗಳೊಳಗಾಗಿ ಅದರ ಅಭಿಪ್ರಾಯಗಳನ್ನು ನೀಡದಿದ್ದಲ್ಲಿ ಸಾರ್ವಜನಿಕ ಏಜೆನ್ಸಿಗೆ ಅಭಿಪ್ರಾಯಗಳನ್ನು ತಿಳಿಸುವುದಕ್ಕಿಲ್ಲ ಎಂದು ಭಾವಿಸಲಾಗುವುದು.

(2) ಯಾವುದೇ ಸರಕಾರಿ ಇಲಾಖೆಗೆ, ರಾಜ್ಯದಲ್ಲಿ ಅಭಿವೃದ್ಧಿಗೊಳಿಸುವುದೋ ಪರಿಪಾಲಿಸುವುದೋ ಕಾರ್ಯಗತಗೊಳಿಸುವುದೋ ಮಾಡಬೇಕಾದಂತಹ ಒಂದು ಪ್ರಾಜೆಕ್ಟ್‌ನ್ನು ಆಯ್ಕೆಮಾಡುವುದೋ ವಿನ್ಯಾಸಗೊಳಿಸುವುದೋ ಮಾಡಬಹುದಾಗಿದೆ. ಬೋರ್ಡ್ ಪ್ರಸ್ತುತ ಪ್ರಸ್ತಾವನೆಯನ್ನು ಅವಲೋಕಿಸತಕ್ಕದ್ದು ಹಾಗೂ ಮಾಲ್ಯ ನಿರ್ಣಯ ಮಾಡತಕ್ಕದ್ದು ಹಾಗೂ ಅಂತಹ ಒಂದಕ್ಕಿಂತ ಹೆಚ್ಚು ಪ್ರಸ್ತಾವನೆಗಳು ಲಭಿಸಿದ್ದಲ್ಲಿ ಅದಕ್ಕೆ ಆದ್ಯತೆಯನ್ನು ನೀಡತಕ್ಕದ್ದು.

(3) ಬೋರ್ಡ್, (1)ನೇ ಉಪ-ವಿಭಾಗ ಪ್ರಕಾರ ಸಾರ್ವಜನಿಕ ಏಜೆನ್ಸಿಯ ಅಭಿಪ್ರಾಯಗಳು ಅಥವಾ (2)ನೇ ಉಪ-ವಿಭಾಗ ಪ್ರಕಾರ ಯಾವುದೇ ಸರಕಾರಿ ಇಲಾಖೆಯ ಪ್ರಸ್ತಾವನೆಗಳು ಲಭಿಸುವುದರ ಮೇರೆಗೆ ಪ್ರಾಜೆಕ್ಟ್ ನಿರ್ದೇಶವನ್ನು ಪ್ರಾಜೆಕ್ಟ್‌ನ ಸಾಮಾಜಿಕ ಆರ್ಥಿಕ ವೆಚ್ಚ ಹಾಗೂ ಅದರಿಂದಂಟಾಗುವ ಪ್ರಯೋಜನಗಳನ್ನೊಳಗೊಂಡು ಅದರ ವೆಚ್ಚದ ಹಾಗೂ ಪ್ರಯೋಜನದ ಅವಲೋಕನೆಗೆ ಸಂಬಂಧಿಸಿದಂತೆ ಪರಿಶೀಲಿಸತಕ್ಕದ್ದು ಹಾಗೂ ತಕ್ಕಷ್ಟು ವಿಶದಾಂಶಗಳೊಂದಿಗೆ ಪ್ರಾಜೆಕ್ಟ್ ನಿರ್ದೇಶವನ್ನು ಅವಲೋಕಿಸತಕ್ಕದ್ದು.

(4) ಸಾರ್ವಜನಿಕ ಏಜೆನ್ಸಿ ಅಥವಾ ಸರಕಾರಿ ಇಲಾಖೆಯು ಒಂದು ಸಾರ್ವಜನಿಕ-ಖಾಸಗಿ ಪಾಲುದಾರಿಕೆ ಮುಖೇನ ಒಂದು ಪ್ರಾಜೆಕ್ಟ್‌ನ್ನು ನಿರ್ದೇಶಿಸುವುದಾದಲ್ಲಿ, ಬೋರ್ಡ್, ಈ ಕೆಳಗಿನ ಅಂಶಗಳಿಗೆ ಸಂಬಂಧಿಸಿದಂತೆ ಪ್ರಾಜೆಕ್ಟ್‌ನ್ನು ಮತ್ತಷ್ಟು ಪರಿಶೀಲಿಸ ತಕ್ಕದ್ದು, ಅದೇನೆಂದರೆ:—

(ಎ) ಯೋಜನೆಯಲ್ಲಿ ನಿರ್ದಿಷ್ಟಪಡಿಸಿದಂತಹ 'ವ್ಯಾಲ್ಯೂ ಫಾರ್ ಮನಿ ಟೆಸ್ಟ್' ಪ್ರಕಾರ ಸಾರ್ವಜನಿಕ-ಖಾಸಗಿ ಪಾಲುದಾರಿಕೆಯಿಂದ ಯೋಜನೆಯನ್ನು ಜಾರಿಗೊಳಿಸುವಾಗ ಅದರಿಂದಂಟಾಗಬಹುದಾದಂತಹ ಪ್ರಯೋಜನಕರವಾದ ನಿರ್ಮಾಣ ವೆಚ್ಚ;

(ಬಿ) ಪ್ರಾಜೆಕ್ಟ್ ಜಾರಿಗೊಳಿಸುವುದಕ್ಕಿರುವ ಮಾನದಂಡಗಳನ್ನು ನಿರ್ದಿಷ್ಟಪಡಿಸುವುದಕ್ಕಿರುವ ಸಾಧ್ಯತೆ ಹಾಗೂ ಅದರ ಫಲಗಳ ನಿರ್ಣಯ;

(ಸಿ) ಪಾಲುದಾರರೊಂದಿಗೆ ರಿಸ್ಕ್ ಹಂಚಿಕೊಳ್ಳುವಿಕೆ;

(ಡಿ) ಪಾಲುದಾರಿಕೆಯಿಂದ ಉಂಟಾಗುವ ತಾಂತ್ರಿಕ ಹಾಗೂ ನಿರ್ವಹಣಾ ಪ್ರಯೋಜನಗಳು;

(ಇ) ಪಾಲುದಾರನ ಬಂಡವಾಳಕ್ಕೆ ಬಾಧಕವಾಗಬಹುದಾದ ಸಾಮಾಜಿಕ ಆರ್ಥಿಕ ಅಂಶಗಳು;

(ಎಫ್) ನಿಯಂತ್ರಕ ಮಾನದಂಡಗಳ ಪಾಲನೆ.

(5) ಬೋರ್ಡಿಗೆ, ನಿರ್ದೇಶಿತ ಪ್ರಾಜೆಕ್ಟ್‌ನ ಸಾಧ್ಯತೆಗಳ ಬಗ್ಗೆ ಅಧ್ಯಯನವನ್ನು ಮಾಡಿಸಬಹುದಾಗಿದೆ ಹಾಗೂ ಅದರ ಸಾಧ್ಯತೆಯ ಬಗ್ಗೆ ಮನವರಿಕೆ ಮಾಡಿದ ನಂತರ, ಅದನ್ನು ಸಾರ್ವಜನಿಕ ವಲಯದ ಮುಖೇನವೇ ಅಥವಾ ಸಾರ್ವಜನಿಕ-ಖಾಸಗಿ ಪಾಲುದಾರಿಕೆ ಮುಖೇನವೇ ಜಾರಿಗೊಳಿಸುವುದು ಎಂದು ನಿರ್ದೇಶಿಸತಾ ಸರ್ಕಾರಕ್ಕೆ ಶಿಫಾರಸು ಮಾಡಬಹುದಾಗಿದೆ.

(6) ಬೋರ್ಡ್, (5)ನೇ ಉಪ-ವಿಭಾಗ ಪ್ರಕಾರ ಶಿಫಾರಸು ಮಾಡಿದ ಪ್ರಾಜೆಕ್ಟ್‌ಗಳ ಸವಿವರಗಳನ್ನು ಅದರ ವೆಬ್‌ಸೈಟ್‌ನಲ್ಲೂ ಯೋಜನೆಯಲ್ಲಿ ನಿರ್ದಿಷ್ಟಪಡಿಸಬಹುದಾದಂತಹ ಇತರ ವೆಬ್‌ಸೈಟ್‌ಗಳಲ್ಲೂ ಪ್ರಕಟಿಸತಕ್ಕದ್ದು.

ಆದರೆ, ಬೋರ್ಡಿಗೆ ಲಿಖಿತವಾಗಿ ಕಾರಣಗಳನ್ನು ದಾಖಲಿಸತಾ ಒಂದು ಪ್ರಾಜೆಕ್ಟ್‌ನ ಸವಿವರಗಳನ್ನು ಪ್ರಕಟಿಸದಿರಬಹುದಾಗಿದೆ.

(7) (5)ನೇ ಉಪ-ವಿಭಾಗ ಪ್ರಕಾರ ಪ್ರಾಜೆಕ್ಟ್ ಜಾರಿಗೊಳಿಸುವುದಕ್ಕಿರುವ ಪ್ರಸ್ತಾವನೆಯು ಲಭಿಸುವ ಮೇರೆಗೆ ಸರ್ಕಾರ ಅದನ್ನು ಪರಿಗಣಿಸತಕ್ಕದ್ದು ಹಾಗೂ ಜಾರಿಗೊಳಿಸುವ ರೀತಿಯನ್ನು ಒಳಗೊಂಡು ಪ್ರಾಜೆಕ್ಟ್‌ನ್ನು ಜಾರಿಗೊಳಿಸುವುದಕ್ಕಿರುವ ತೀರ್ಮಾನವನ್ನು ಬೋರ್ಡಿಗೆ ತಿಳಿಸತಕ್ಕದ್ದು.

(8) ಸಾರ್ವಜನಿಕ ವಲಯದ ಮುಖೇನ ಜಾರಿಗೊಳಿಸಲು ಸರ್ಕಾರ ತೀರ್ಮಾನಿಸಿದಂತಹ ಒಂದು ಪ್ರಾಜೆಕ್ಟ್‌ಗೆ ಸಂಬಂಧಿಸಿ, ಪ್ರಸ್ತುತ ಪ್ರಾಜೆಕ್ಟ್ ಜಾರಿಗೊಳಿಸುವ ಸಾರ್ವಜನಿಕ ಏಜೆನ್ಸಿಯನ್ನು ಬೋರ್ಡ್ ನಿಯೋಜಿಸತಕ್ಕದ್ದು ಹಾಗೂ ಅದನ್ನು ಜಾರಿಗೊಳಿಸುವುದಕ್ಕಿರುವ ನಿರ್ದೇಶನವನ್ನು ನೀಡತಕ್ಕದ್ದು ಹಾಗೂ ಜಾರಿಗೊಳಿಸುವಿಕೆಯ ಪ್ರಗತಿಯನ್ನು ವೀಕ್ಷಿಸತಕ್ಕದ್ದಾಗಿದೆ.

(9) ಸಾರ್ವಜನಿಕ ಏಜೆನ್ಸಿಯು ಅಂತಹ ನಿರ್ದೇಶನವು ಲಭಿಸಿದ ದಿನಾಂಕದಿಂದ ಮೂರು ತಿಂಗಳ ಕಾಲಾವಧಿಯೊಳಗೆ ಪ್ರಾಜೆಕ್ಟ್ ಪ್ರಾರಂಭಿಸದಿರುವುದೋ ಲಿಖಿತ ಕಾರಣವನ್ನು ದಾಖಲಿಸತಾ ಪ್ರಾಜೆಕ್ಟ್‌ನ್ನು ಜಾರಿಗೊಳಿಸಲು ಸಾಧ್ಯವಿಲ್ಲೆಂದು ತಿಳಿಸುವುದಾದಲ್ಲಿ ಸರ್ಕಾರದ ಅಂಗೀಕಾರದೊಂದಿಗೆ (3)ನೇ ಉಪ-ವಿಭಾಗದಲ್ಲಿ ಸೂಚಿಸಿದಂತೆ ಬೋರ್ಡ್, ಪ್ರಾಜೆಕ್ಟ್‌ನ್ನು ಪುನಃ ಪರಿಶೀಲಿಸತಕ್ಕದ್ದು ಹಾಗೂ ಸರ್ಕಾರಕ್ಕೆ ಒಂದು ಹೊಸ ಶಿಫಾರಸನ್ನು ನೀಡತಕ್ಕದ್ದಾಗಿದೆ.

(10) ಸಾರ್ವಜನಿಕ-ಖಾಸಗಿ ಪಾಲುದಾರಿಕೆ ಮುಖೇನ ಜಾರಿಗೊಳಿಸಲು ಸರ್ಕಾರ ತೀರ್ಮಾನಿಸಿದಂತಹ ಒಂದು ಪ್ರಾಜೆಕ್ಟ್‌ಗೆ ಸಂಬಂಧಿಸಿ, ಪ್ರಸ್ತಾವಿತ ಪ್ರಾಜೆಕ್ಟ್‌ನ ಸವಿವರಗಳನ್ನು ಯೋಜನೆಯಲ್ಲಿ ನಿರ್ದಿಷ್ಟಪಡಿಸಬಹುದಾದ ಮಾದರಿಯಲ್ಲೂ ರೀತಿಯಲ್ಲೂ ಸ್ಪಾನ್ಸರಿಂಗ್ ಏಜೆನ್ಸಿಯ ಮುಖೇನ ದೂರುಗಳನ್ನು, ಅಭಿಪ್ರಾಯಗಳನ್ನು ಆಹ್ವಾನಿಸಿ, ಬೋರ್ಡ್ ಪ್ರಕಟಿಸ ತಕ್ಕದ್ದು. ಸ್ಪಾನ್ಸರಿಂಗ್ ಏಜೆನ್ಸಿ, ಲಭ್ಯವಾದ ದೂರುಗಳು, ಅಭಿಪ್ರಾಯಗಳು, ಯಾವುದಾದರೂ ಇದ್ದಲ್ಲಿ, ಅದರ ತಳಹದಿಯಲ್ಲಿ ಒಂದು ವರದಿಯನ್ನು ತಯಾರಿಸತಕ್ಕದ್ದು ಹಾಗೂ ಯೋಜನೆಯಲ್ಲಿ ನಿರ್ದಿಷ್ಟಪಡಿಸಬಹುದಾದ ಕಾಲಾವಧಿಯೊಳಗೆ ಅದನ್ನು ಬೋರ್ಡಿಗೆ ಸಲ್ಲಿಸತಕ್ಕದ್ದು.

(11) ಬೋರ್ಡ್, (10)ನೇ ಉಪ-ವಿಭಾಗ ಪ್ರಕಾರ ಸ್ಪಾನ್ಸರಿಂಗ್ ಏಜೆನ್ಸಿಯಿಂದ ವರದಿ ಲಭಿಸುವ ಮೇರೆಗೆ, ಆಡಳಿತ ಇಲಾಖೆಯೊಂದಿಗೆ ಸಮಾಲೋಚಿಸಿದ ನಂತರ ಪ್ರಾಜೆಕ್ಟ್‌ನ್ನು ಪರಿಗಣಿಸತಕ್ಕದ್ದು ಹಾಗೂ ಅಗತ್ಯವೆಂದು ಭಾವಿಸುವುದಾದಲ್ಲಿ, ಸಮಗ್ರವಾದ ಒಂದು ಪ್ರಾಜೆಕ್ಟ್ ಅಧ್ಯಯನ ಮಾಡಲು ಅವಕಾಶ ನೀಡಿದ ನಂತರ ಪ್ರಾಜೆಕ್ಟ್‌ನ ಸಾಧ್ಯತೆ ಹಾಗೂ ರಚನೆಯನ್ನು ಈ ಕೆಳಗಿನ ಅಂಶಗಳನ್ನು ಸಹ ಪರಿಗಣಿಸಿದ ನಂತರ ಅದಕ್ಕೆ ಯುಕ್ತವೆಂದು ಭಾವಿಸುವಂತಹ ತಿದ್ದುಪಡಿಗಳೊಂದಿಗೆ ಅಥವಾ ಅದರ ನೈಜ ರೂಪದಲ್ಲೆ ಅಂತಿಮಗೊಳಿಸತಕ್ಕದ್ದು, ಅದೇನೆಂದರೆ:—

(ಎ) ಪ್ರಾಜೆಕ್ಟ್‌ಗೆ ಯಾವುದೇ ಸಾರ್ವಜನಿಕ ಆರ್ಥಿಕ ನೆರವು ಅಗತ್ಯವಿದೆಯೇ ಎಂದೂ ಹಾಗಿದ್ದಲ್ಲಿ ಅಂತಹ ಆರ್ಥಿಕ ನೆರವಿನ ಸೂಕ್ತ ರೀತಿ;

(ಬಿ) ಟೆಂಡರ್ ಮಾನದಂಡಗಳು ಅಥವಾ ಟೆಂಡರನ್ನು ಅವಲೋಕಿಸಲು ಪ್ರಸಕ್ತವಾದ ಮಾರ್ಪಾಟುಗಳು;

(ಸಿ) ಮೂರನೇ ಅನುಸೂಚಿಯಲ್ಲಿ ಐಟಂ ಬದಲಿಸಿ ಹೇಳಲಾದ ಸೂಕ್ತ ಕನ್‌ಸೆಶನ್ ಒಪ್ಪಂದ ಅಥವಾ ಅದರ ಸಂಯೋಜನೆ.”.

8. 7ನೇ ವಿಭಾಗದ ಬದಲು ಹೊಸ ವಿಭಾಗದ ಸೇರ್ಪಡೆ—ಪ್ರಧಾನ ಅಧಿನಿಯಮದ 7ನೇ ವಿಭಾಗದ ಬದಲು, ಈ ಕೆಳಗಿನ ವಿಭಾಗವನ್ನು ಸೇರಿಸತಕ್ಕದ್ದು, ಅದೇನೆಂದರೆ:—

“7. ಮರುಪಾವತಿಗಿರುವ ಬಜೆಟ್ ಪಾಲು.—(1) ಅನುವಿಟಿಯನ್ನು ನೀಡಲೋ 8ನೇ ವಿಭಾಗ ಪ್ರಕಾರದ ಇತರ ಮರುಪಾವತಿ ಬಾಧ್ಯತೆಗಳನ್ನು ನೀಡಲೋ ಆದಂತಹ ಖರ್ಚುಗಳನ್ನು ಭರಿಸಲು ಹಾಗೂ ಬೋರ್ಡಿನ ಕಾರ್ಯಾಚರಣೆಯ ಹಾಗೂ ಆಡಳಿತಾತ್ಮಕ ಖರ್ಚುಗಳನ್ನು ಭರಿಸಲು ಸರ್ಕಾರ ಕಾಲಾಕಾಲಗಳಲ್ಲಿ ವಾರ್ಷಿಕ ಬಜೆಟಿನಲ್ಲಿ ವ್ಯವಸ್ಥೆ ಮಾಡತಕ್ಕದ್ದಾಗಿದೆ;

ಆದರೆ, ಸರಕಾರ ಹಿಂದಿನ ವರ್ಷ ವಸೂಲಿಮಾಡಿದ ಮೋಟಾರು ವಾಹನ ತೆರಿಗೆಯ ತಳಹದಿಯಲ್ಲಿ ಲೆಕ್ಕಹಾಕಲಾದ ಮೋಟಾರು ವಾಹನ ತೆರಿಗೆಯ ಒಂದು ಭಾಗವನ್ನು ನಿಧಿಗಿರುವ ಪಾಲಾಗಿ ಕಾದಿರಿಸತಕ್ಕದ್ದು ಹಾಗೂ ಅಂತಹ ಪಾಲು ಮೊದಲನೆಯ ವರ್ಷದಲ್ಲಿ ಶೇಕಡಾ ಹತ್ತು ಆಗಿರುವುದು ಹಾಗೂ ಇದನ್ನು ಪ್ರತಿಯೊಂದು ವರ್ಷಕ್ಕೆ ಹತ್ತು ಶೇಕಡದಂತೆ ಹೆಚ್ಚಿಸಲಾಗುವುದು ಹಾಗೂ ಐದನೆಯ ವರ್ಷದಲ್ಲಿ ಮೋಟಾರು ವಾಹನ ತೆರಿಗೆಯ ಐವತ್ತು ಶೇಕಡಾದಷ್ಟು ಹೆಚ್ಚಿಸಲಾಗುವುದು, ಅದೂ ಅಲ್ಲದೆ, ಅದರ ಹೊರತು ಪೆಟ್ರೋಲಿಯಂ ಉತ್ಪನ್ನಗಳಿಗೆ ಹೊರಿಸಲಾದ ಸೆಸ್ಸನ್ನು ಹಿಂದಿನ ವರ್ಷದ ಕಾಲಾವಧಿಯಲ್ಲಿ ವಸೂಲಿಮಾಡಿದ ಪ್ರಕಾರದ ಸೆಸ್ಸ್ ಮೊತ್ತದ ತಳಹದಿಯಲ್ಲಿ ಸರಕಾರವು ನಿಧಿಗೆ ನೀಡತಕ್ಕದ್ದಾಗಿದೆ.

(2) ಅನುಕ್ರಮವಾದ ಹನ್ನೆರಡು ತಿಂಗಳುಗಳಿಗೆ ಅಗತ್ಯವಾದ ಮೊತ್ತದ ಹಸ್ತಾಂತರವನ್ನು, ಒಂದು ಅಥವಾ ಅದಕ್ಕಿಂತ ಹೆಚ್ಚು ಕಂತುಗಳಾಗಿ ಪ್ರಸ್ತುತ ವರ್ಷದ ಡಿಸೆಂಬರ್ ತಿಂಗಳಿನ ಕೊನೆಯ ಕೆಲಸದ ದಿನಕ್ಕಿಂತ ಮುಂಚಿತವಾಗಿ ಪೂರ್ತಿಗೊಳಿಸತಕ್ಕದ್ದು.

ಆದರೆ, ಯಾವುದೇ ಪ್ರಾಜೆಕ್ಟ್‌ನಿಂದಂಟಾದ ಯೂಸರ್‌ಲೆವಿ ಒಳಗೊಂಡ ವರಮಾನವನ್ನು, ಪ್ರಸ್ತುತ ವರ್ಷದ ಕೊನೆಯಲ್ಲಿ ಮಾಡಿದ ಧನವಿನಿಯೋಗದಿಂದ ಸರಿಪಡಿಸತಕ್ಕದ್ದು ಆದರೆ ಕಾರ್ಯಾಚರಣೆಗಿರುವ ಖರ್ಚುಗಳನ್ನು ವಹಿಸಿದ ನಂತರ ಉಳಿದ ಮೊತ್ತವನ್ನು ಮಾತ್ರ ಪ್ರಸ್ತುತ ವರ್ಷದಲ್ಲಿ ಧನವಿನಿಯೋಗವಾಗಿ ನೀಡಬಹುದಾಗಿದೆ.

(3) ಸರಕಾರಕ್ಕೆ, ರಾಜ್ಯ ವಿಧಾನಸಭೆಯಲ್ಲಿ ಕಾನೂನು ಪ್ರಕಾರ ಮಂಜೂರಾತಿ ಮಾಡಿದ, ಯುಕ್ತ ಧನವಿನಿಯೋಗ ಮುಖೇನ, ಈ ಅಧಿನಿಯಮದ ಉದ್ದೇಶಗಳಿಗಾಗಿ ಸರಕಾರವು ನಿರ್ಧರಿಸಬಹುದಾದಂತಹ ನಿಬಂಧನೆಗಳಿಗೆ ಹಾಗೂ ಷರತ್ತುಗಳಿಗೆ ಅನುಗುಣವಾಗಿ ಆಯಾಯ ಕಾಲಗಳಲ್ಲಿ, ಗ್ರಾಂಟುಗಳನ್ನು, ಮುಂಗಡಗಳನ್ನು ಹಾಗೂ ಸಾಲಗಳನ್ನು ನಿಧಿಗೆ ನೀಡಬಹುದಾಗಿದೆ.”

9. 8ನೇ ವಿಭಾಗದ ಬದಲು ಹೊಸ ವಿಭಾಗಗಳ ಸೇರ್ಪಡೆ—ಪ್ರಧಾನ ಅಧಿನಿಯಮದ 8ನೇ ವಿಭಾಗದ ಬದಲು, ಈ ಕೆಳಗಿನ ವಿಭಾಗಗಳನ್ನು ಸೇರಿಸತಕ್ಕದ್ದು, ಅದೇನೆಂದರೆ:—

“8. ಸಾಲವನ್ನು ಪಡೆಯಲು ಹಾಗೂ ನೀಡಲು ಬೋರ್ಡ್‌ಗಿರುವ ಅಧಿಕಾರ.—

(1) ಬೋರ್ಡ್‌ಗೆ ಕಾಲಾಕಾಲಗಳಲ್ಲಿ, ಸರಕಾರದ ಪೂರ್ವಾನುಮತಿಯೊಂದಿಗೆ, ಸಾಮಾನ್ಯವಾದ ಅಥವಾ ವಿಶೇಷವಾದ ಒಂದು ಆದೇಶ ಮುಖೇನ, ಸರಕಾರ ನಿರ್ಧರಿಸಬಹುದಾದಂತಹ ನಿಬಂಧನೆಗಳಿಗೆ ವಿಧೇಯವಾಗಿ, ಈ ಅಧಿನಿಯಮದ ಅಗತ್ಯಗಳಿಗಾಗಿ ಯಾವುದೇ ಮೊತ್ತವನ್ನು ಸಾಲವಾಗಿ ಪಡೆಯಬಹುದಾಗಿದೆ.

(2) ಬೋರ್ಡಿಗೆ, ಆ ರೀತಿ ಸಾಲ ಪಡೆಯುವ ಅಗತ್ಯಕ್ಕಾಗಿ ಜನರಲ್ ಆಬ್ಲಿಗೇಷನ್ ಬಾಂಡ್‌ಗಳು, ರೆವೆನ್ಯೂ ಆಬ್ಲಿಗೇಷನ್ ಬಾಂಡ್‌ಗಳು ಅಥವಾ ಯುಕ್ತವಾದ ಬೇರೆ ಯಾವುದೇ ಆರ್ಥಿಕ ಲಿಖಿತ ಪತ್ರಗಳು ಎಂಬವುಗಳನ್ನು ಒಳಗೊಂಡು ಯಾವುದೇ ಆರ್ಥಿಕ ಲಿಖಿತ ಪತ್ರಗಳನ್ನು ನೀಡಬಹುದಾಗಿದೆ ಹಾಗೂ ಕ್ರಮಬದ್ಧವಾದ ಮರುಪಾವತಿ ವ್ಯವಸ್ಥೆಯೊಂದಿಗೆ ರೆವೆನ್ಯೂ ಬಾಂಡ್‌ಗಳು, ಲ್ಯಾಂಡ್ ಬಾಂಡ್‌ಗಳು, ಇತರ ಯಾವುದೇ ಯುಕ್ತ ಆರ್ಥಿಕ ಲಿಖಿತ ಪತ್ರಗಳು ಎಂಬವುಗಳ ಮುಖೇನ ಅಥವಾ ಬ್ಯಾಂಕ್‌ಗಳು, ಮಲ್ಟಿಲ್ಯಾಟೆರಲ್ ಫಂಡಿಂಗ್ ಏಜೆನ್ಸಿಗಳು ಅಥವಾ ಸರಕಾರವು ಇದಕ್ಕಾಗಿ ಅಂಗೀಕರಿಸಿದಂತಹ ಸಂಸ್ಥೆಗಳು ಎಂಬವುಗಳ ಮುಖೇನ ನಿಧಿಗಳನ್ನು ಸಂಗ್ರಹಿಸಬಹುದಾಗಿದೆ.

(3) ಬೋರ್ಡಿಗೆ, ಒಂದು ಪ್ರಾಜೆಕ್ಟ್‌ಗೆ ಬೇಕಾಗಿಯೋ ಒಂದು ಗುಂಪು ಪ್ರಾಜೆಕ್ಟ್‌ಗಳಿಗೆ ಬೇಕಾಗಿಯೋ ಇರುವ ಸಂಪನ್ಮೂಲ ಸಂಗ್ರಹಣೆಯನ್ನು ಸುಗುಮಗೊಳಿಸುವುದಕ್ಕಾಗಿ ಅಗತ್ಯವಾದ ಮೂಲಭೂತ ಸೌಕರ್ಯ ಬಂಡವಾಳ ವ್ಯವಸ್ಥೆಯನ್ನು ಏರ್ಪಡಿಸುವುದಕ್ಕಿರುವ ಒಂದು ಪ್ರಾಯೋಜಕವಾಗಿ ಕಾರ್ಯವೆಸಗಬಹುದಾಗಿದೆ.

ವಿವರಣೆ:—ಈ ಉಪ-ವಿಭಾಗದ ಅಗತ್ಯಕ್ಕಾಗಿ ಮೂಲಭೂತ ಸೌಕರ್ಯ ಬಂಡವಾಳ ವ್ಯವಸ್ಥೆಯಲ್ಲಿ ಅಲ್ಟರ್‌ನೇಟ್ ಇನ್‌ವೆಸ್ಟ್‌ಮೆಂಟ್ ಫಂಡ್ (ಎ.ಐ.ಎಫ್.) ಇನ್‌ಫ್ರಾಸ್ಟ್ರಕ್ಚರ್ ಇನ್‌ವೆಸ್ಟ್‌ಮೆಂಟ್ ಟ್ರಸ್ಟ್ (ಇನ್‌ವೆಸ್ಟ್‌ಇಟ್), ಮ್ಯೂಚ್ಯುಅಲ್ ಫಂಡ್‌ಗಳು, ಇನ್‌ಫ್ರಾಸ್ಟ್ರಕ್ಚರ್ ಡೆವಲಪ್‌ಮೆಂಟ್ ಫಂಡ್ (ಐ.ಡಿ.ಎಫ್) ಎಂಬವುಗಳನ್ನು ಒಳಗೊಳಿಸಬಹುದಾಗಿದೆ, ಆದರೆ ಅದರಲ್ಲಿ ಪರಿಮಿತಗೊಳಿಸುವಂತದ್ದಲ್ಲ.

(4) ಬೋರ್ಡ್, ಈ ವಿಭಾಗದ ಕೆಳಗೆ ಹೊರಡಿಸುವ ಆರ್ಥಿಕ ಲಿಖಿತ ಪತ್ರಗಳನ್ನು ಹಾಗೂ ಸೆಕ್ಯೂರಿಟಿಗಳನ್ನು, ಸರಕಾರದ ನಿರ್ದೇಶಗಳಿಗೆ ವಿಧೇಯವಾಗಿ ಬೋರ್ಡ್ ತೀರ್ಮಾನಿಸುವಂತಹ ರೀತಿಯಲ್ಲಿ ಹೊರಡಿಸುವುದೋ ಹಸ್ತಾಂತರಿಸುವುದೋ ನಿಹಿತಗೊಳಿಸುವುದೋ ಮಾಡತಕ್ಕದ್ದಾಗಿದೆ.

8ಎ. ವಹಿಸಿಕೊಡುವುದಕ್ಕಿರುವ ಬೋರ್ಡಿನ ಅಧಿಕಾರ.—ಬೋರ್ಡ್, ನಿರ್ದಿಷ್ಟಪಡಿಸಬಹುದಾದಂತಹ ನಿಬಂಧನೆಗಳಿಗೂ ಷರತ್ತುಗಳಿಗೂ ವಿಧೇಯವಾಗಿ, ನಿಧಿಯ ಉತ್ತಮ ಆಡಳಿತ ನಿರ್ವಹಣೆಗಾಗಿ, ಈ ಅಧಿನಿಯಮದ ಅಥವಾ ಪ್ರಾಜೆಕ್ಟ್‌ನ ಪ್ರಕಾರದ ಅದರ ಕರ್ತವ್ಯಗಳನ್ನು ಹಾಗೂ ಅಧಿಕಾರಗಳನ್ನು ಎಕ್ಸಿಕ್ಯೂಟಿವ್ ಕಮಿಟಿಗೋ ಚೀಫ್ ಎಕ್ಸಿಕ್ಯೂಟಿವ್ ಆಫೀಸರ್‌ಗೋ ವಹಿಸಿಕೊಡಬಹುದಾಗಿದೆ.”.

10. 9ನೇ ವಿಭಾಗದ ತಿದ್ದುಪಡಿ—ಪ್ರಧಾನ ಅಧಿನಿಯಮದ 9ನೇ ವಿಭಾಗದಲ್ಲಿ (1)ನೇ ಉಪ-ವಿಭಾಗದ ಬದಲು ಈ ಕೆಳಗಿನ ಉಪ-ವಿಭಾಗವನ್ನು ಸೇರಿಸತಕ್ಕದ್ದು, ಅದೇನೆಂದರೆ:—

“(1) ಸರಕಾರವು, 8ನೇ ವಿಭಾಗ ಪ್ರಕಾರ ಬೋರ್ಡ್ ಸಂಗ್ರಹಿಸಲು ಉದ್ದೇಶಿಸುವ ಯಾವುದೇ ಮೊತ್ತಕ್ಕೆ ಬಡ್ಡಿ ಹಾಗೂ ಅಸಲನ್ನು ನೀಡುವುದಕ್ಕಾಗಿ ಗ್ಯಾರಂಟಿ ನೀಡತಕ್ಕದ್ದು:

ಆದರೆ, ಈ ಅಧಿನಿಯಮ ಪ್ರಕಾರ ಸರಕಾರ ನೀಡುವ ಒಟ್ಟು ಗ್ಯಾರಂಟಿಯು, ಅಸ್ತಿತ್ವದಲ್ಲಿ ಜಾರಿಯಲ್ಲಿರುವ 2003ರ ಕೇರಳ ಸರಕಾರಿ ಖಾತರಿಗಳ ಗರಿಷ್ಠ ಪರಿಮಿತಿ ಅಧಿನಿಯಮ (2003ರ 30)ದಲ್ಲಿ ಉಪಬಂಧಿಸಿದ ಪರಿಮಿತಿಯನ್ನು ಮೀರತಕ್ಕದ್ದಲ್ಲ.”.

11. 10ನೇ ವಿಭಾಗದ ಬದಲು ಹೊಸ ವಿಭಾಗದ ಸೇರ್ಪಡೆ.—ಪ್ರಧಾನ ಅಧಿನಿಯಮದ 10ನೇ ವಿಭಾಗದ ಬದಲು, ಈ ಕೆಳಗಿನ ವಿಭಾಗವನ್ನು ಸೇರಿಸತಕ್ಕದ್ದು, ಅದೇನೆಂದರೆ:—

“10. ಅಧಿಕಾರಿಗಳ ಹಾಗೂ ನೌಕರರ ನೇಮಕಾತಿ.—(1) ಈ ಅಧಿನಿಯಮ ಪ್ರಕಾರದ ಹೊಣೆಗಾರಿಕೆಗಳನ್ನು ಹಾಗೂ ಕರ್ತವ್ಯಗಳನ್ನು ನೆರವೇರಿಸುವ ಉದ್ದೇಶದಿಂದಾಗಿ ಬೋರ್ಡಿನ ನೆರವಿಗಾಗಿ ಅದು ಅಗತ್ಯವೆಂದು ಭಾವಿಸುವಷ್ಟು ಅಧಿಕಾರಿಗಳನ್ನು ಹಾಗೂ ನೌಕರರ ಹುದ್ದೆಗಳನ್ನು ಸರಕಾರದ ಅಂಗೀಕಾರದೊಂದಿಗೆ ಸೃಷ್ಟಿಸಬಹುದಾಗಿದೆ ಹಾಗೂ ನೇಮಕಾತಿಯನ್ನು ಮಾಡಬಹುದಾಗಿದೆ.

(2) ಬೋರ್ಡಿಗೆ ಒಬ್ಬ ಚೀಫ್ ಎಕ್ಸಿಕ್ಯೂಟಿವ್ ಆಫೀಸರ್ ಇರುವುದಾಗಿದೆ ಹಾಗೂ ಸರಕಾರಿ ಕಾರ್ಯದರ್ಶಿಯವರ ದರ್ಜೆ ಹಾಗೂ ಸ್ಥಾನ ಅವರಿಗಿರುವುದು ಹಾಗೂ ಅವರನ್ನು ಸರಕಾರ ನೇಮಿಸುವುದಾಗಿದೆ. ಚೀಫ್ ಎಕ್ಸಿಕ್ಯೂಟಿವ್ ಆಫೀಸರ್ ಬೋರ್ಡ್‌ನ ಫಂಡ್ ಮ್ಯಾನೇಜರ್ ಆಗಿರುವರು.

(3) ಬೋರ್ಡಿನ ಎಲ್ಲಾ ಅಧಿಕಾರಿಗಳ ಹಾಗೂ ನೌಕರರ ನಿಯಂತ್ರಣ ಹಾಗೂ ಮೇಲ್ವಿಚಾರಣೆಯ ಅಧಿಕಾರವು ಚೀಫ್ ಎಕ್ಸಿಕ್ಯೂಟಿವ್ ಆಫೀಸರ್‌ಗೆ ಇರುವುದಾಗಿದೆ.

(4) (1)ನೇ ಉಪ-ವಿಭಾಗ ಪ್ರಕಾರ ನೇಮಿಸಲ್ಪಡುವ ಅಧಿಕಾರಿಗಳ ಹಾಗೂ ನೌಕರರ ನೇಮಕಾತಿವಿಧಾನ, ಸಂಬಳ, ಭತ್ಯೆಗಳು, ಸೇವೆಗೆ ಸಂಬಂಧಿಸಿದ ನಿಬಂಧನೆಗಳು, ಆಯಾಯಾ ಕಾಲಗಳಲ್ಲಿ ಸರಕಾರ ನಿರ್ದಿಷ್ಟಪಡಿಸುವ ಪ್ರಕಾರವಾಗಿರುವುದು.”.

12. 12ನೇ ವಿಭಾಗದ ತಿದ್ದುಪಡಿ.—ಪ್ರಧಾನ ಅಧಿನಿಯಮದ 12ನೇ ವಿಭಾಗದಲ್ಲಿ, “ಬೋರ್ಡಿನ ಪ್ರತಿಯೊಬ್ಬ ಸದಸ್ಯನು” ಎಂಬ ಪದಗಳಿಗೆ ಬದಲು, “ಬೋರ್ಡಿನ ಎಕ್ಸಿಕ್ಯೂಟಿವ್ ಕಮಿಟಿಯ ಹಾಗೂ ಫಂಡ್ ಟ್ರಸ್ಟೀ ಆಂಡ್ ಅಡ್ವೈಸರಿ ಕಮಿಷನ್‌ನ ಪ್ರತಿಯೊಬ್ಬ ಸದಸ್ಯನು” ಎಂಬ ಪದಗಳನ್ನು ಸೇರಿಸತಕ್ಕದ್ದು.

13. 17ಎ. ಎಂಬ ಹೊಸ ವಿಭಾಗದ ಸೇರ್ಪಡೆ.—ಪ್ರಧಾನ ಅಧಿನಿಯಮದ 17ನೇ ವಿಭಾಗದ ನಂತರ, ಈ ಕೆಳಗಿನ ವಿಭಾಗವನ್ನು ಸೇರಿಸತಕ್ಕದ್ದು, ಅದೇನೆಂದರೆ:—

“17ಎ. ತಪಸಣಾ ಪ್ರಾಧಿಕಾರವನ್ನು ನೇಮಿಸುವುದಕ್ಕಿರುವ ಅಧಿಕಾರ.—

(1) ಸರಕಾರಕ್ಕೆ, ಸಾಮಾನ್ಯ ಅಥವಾ ವಿಶೇಷ ಆದೇಶ ಮುಖೇನ, ಯಾವುದೇ ಯೋಜನೆಯನ್ನು ಹಾಗೂ ಬೋರ್ಡ್ ಆರ್ಥಿಕ ನೆರವು ನೀಡಿದ ಯೋಜನೆಯನ್ನು ಜಾರಿಗೊಳಿಸುವುದಕ್ಕಿರುವ ಸ್ಪೆಷಲ್ ಪರ್ಪಸ್ ವೆಹಿಕಲ್ ದಾಖಲೆಗಳನ್ನು ತಪಾಸಣೆ ಮಾಡುವುದಕ್ಕಾಗಿ ಅದಕ್ಕೆ ಯುಕ್ತವೆಂದು ತೋರುವಂತಹ ವ್ಯಕ್ತಿಗಳು ಒಳಗೊಂಡ ತಪಾಸಣಾ ಪ್ರಾಧಿಕಾರವನ್ನು ನೇಮಿಸಬಹುದಾಗಿದೆ.

(2) ಅಂತಹ ಪ್ರಾಧಿಕಾರಕ್ಕೆ ಯಾವುದೇ ಸ್ಪೆಷಲ್ ಪರ್ಪಸ್ ವೆಹಿಕಲ್‌ಗಳಿಂದ ದಾಖಲೆಗಳನ್ನು ಪಡೆಯುವ ಹಾಗೂ ಅದು ಜಾರಿಗೊಳಿಸಿದಂತಹ ಯೋಜನೆಗಳ ಆಫೀಸ್, ಸ್ಥಳ ಹಾಗೂ ಕಟ್ಟಡಗಳು ಎಂಬವುಗಳನ್ನು ತಪಾಸಣೆ ಮಾಡುವ ಅಧಿಕಾರವಿರುವುದಾಗಿದೆ.”.

14. ಅನುಸೂಚಿಯ ತಿದ್ದುಪಡಿ.—ಪ್ರಧಾನ ಅಧಿನಿಯಮದ ಅಸ್ತಿತ್ವದಲ್ಲಿರುವ ಅನುಸೂಚಿಯನ್ನು ಅದರ “ಒಂದನೇ ಅನುಸೂಚಿ” ಎಂದು ಪುನರ್‌ನಾಮಕರಣ ಮಾಡತಕ್ಕದ್ದು ಹಾಗೂ ಆ ರೀತಿ ಪುನರ್‌ನಾಮಕರಣ ಮಾಡಲ್ಪಟ್ಟ ಒಂದನೇ ಅನುಸೂಚಿಯಲ್ಲಿ,—

(ಎ) “ಒಂದನೇ ಅನುಸೂಚಿ” ಎಂಬ ಶೀರ್ಷಿಕೆಯ ಕೆಳಗೆ, “3(6)” ಎಂಬ ಪದ, ಆವರಣಗಳ ಹಾಗೂ ಅಂಕಗಳ ಬದಲು “2(ಎಸಿ), 2(ಎಇ), 3(6), 6ಎ(ಕೆ), 6ಎ(ಒ), 6ಎಫ್ (4) (ಎ), 6ಎಫ್ (6), 6ಎಫ್ (10)” ಎಂಬೀ ಪದಗಳನ್ನು, ಆವರಣಗಳನ್ನು, ಅಕ್ಷರಗಳನ್ನು, ಚಿಹ್ನೆಗಳನ್ನು ಹಾಗೂ ಅಂಕಗಳನ್ನು ಸೇರಿಸತಕ್ಕದ್ದು;

(ಬಿ) 12ನೇ ಐಟಂನಲ್ಲಿ “ಕ್ವಾರಂ” ಎಂಬ ಪದವನ್ನು ಬಿಟ್ಟುಬಿಡತಕ್ಕದ್ದು;

(ಸಿ) 15ನೇ ಐಟಂನ್ನು ಬಿಟ್ಟುಬಿಡತಕ್ಕದ್ದು;

(ಡಿ) ಅಸ್ತಿತ್ವದಲ್ಲಿರುವ 16ನೇ ಐಟಂನ್ನು 22ನೇ ಐಟಂ ಆಗಿ ಪುನರಂಕಿತ ಗೊಳಿಸತಕ್ಕದ್ದು ಹಾಗೂ ಆ ರೀತಿ ಪುನರಂಕಿತಗೊಳಿಸಲಾದ 22ನೇ ಐಟಂನ ಮುಂದೆ ಈ ಕೆಳಗಿನ ಐಟಂಗಳನ್ನು ಸೇರಿಸತಕ್ಕದ್ದು, ಅದೇನೆಂದರೆ:—

“15. ಪ್ರಾಥಮಿಕ ಹೂಡಿಕೆಯ ನಂತರ ಪ್ರಾಜೆಕ್ಟ್‌ಗೆ ಸಂಬಂಧಿಸಿದ ಸವಿವರ ಅಧ್ಯಯನವನ್ನು ನಡೆಸಬೇಕಾದ ಇತರ ಮಾಹಿತಿಗಳು;

16. ಸಾಧ್ಯತಾ ಅಧ್ಯಯನವನ್ನು ನಡೆಸಬೇಕಾದ ಇತರ ಮಾಹಿತಿಗಳು;

17. ಬೋರ್ಡಿನ ಇತರ ಅಧಿಕಾರಗಳು ಹಾಗೂ ಕರ್ತವ್ಯಗಳು;

18. ಬೋರ್ಡಿನಲ್ಲಿ ಹೆಚ್ಚಿರುವ ಮೊತ್ತವನ್ನು ಠೇವಣಿಹೂಡುವ ರೀತಿ;

19. ವ್ಯಾಲ್ಯೂ ಫಾರ್ ಮನಿ ಟೆಸ್ಟ್;

20. ಸ್ಪಾನ್ಸರಿಂಗ್ ಏಜೆನ್ಸಿಯು ಪ್ರಸ್ತಾವಿತ ಪ್ರಾಜೆಕ್ಟಿನ ಸವಿವರಗಳನ್ನು ಪ್ರಕಟಿಸುವುದಕ್ಕಿರುವ ಮಾದರಿ ಹಾಗೂ ರೀತಿ, ಪ್ರಾಜೆಕ್ಟ್‌ಗೆ ಸಂಬಂಧಿಸಿದ ವರದಿಯನ್ನು ಸ್ಪಾನ್ಸರಿಂಗ್ ಏಜೆನ್ಸಿ ತಯಾರಿಸಬೇಕಾದ ಹಾಗೂ ಬೋರ್ಡಿಗೆ ಸಲ್ಲಿಸಬೇಕಾದ ಕಾಲಾವಧಿ;

21. ಪ್ರಾಜೆಕ್ಟಿನ ಸವಿವರಗಳನ್ನು ಪ್ರಕಟಿಸಬೇಕಾದ ವೆಬ್‌ಸೈಟ್‌ಗಳು.”.

(ಇ) ಆ ರೀತಿ ಪುನರ್‌ನಾಮಕರಣಗೊಳಿಸಿದ ಒಂದನೇ ಅನುಸೂಚಿಯ ನಂತರ, ಈ ಕೆಳಗಿನ ಅನುಸೂಚಿಗಳನ್ನು ಸೇರಿಸತಕ್ಕದ್ದು, ಅದೇನೆಂದರೆ:—

ಎರಡನೇ ಅನುಸೂಚಿ

[2(ಇಬಿ) ವಿಭಾಗ ನೋಡಿರಿ]

ವಲಯಗಳು

1. ಕೃಷಿ ಮೂಲಭೂತ ಸೌಕರ್ಯ.
2. ಕಟ್ಟಡಗಳು.
3. ಕಿರು ಖನಿಜ ಅಭಿವೃದ್ಧಿ.
4. ಕುಡಿಯುವ ನೀರು-ಕೈಗಾರಿಕಾ ಜಲಸರಬರಾಜು ವ್ಯವಸ್ಥೆಗಳು, ಡೀಸಲ್‌ನೇಷನ್ ಪ್ಲಾಂಟ್‌ಗಳು.

5. ಶಿಕ್ಷಣಕ್ಕೆ ಸಂಬಂಧಿಸಿದ ಮೂಲಭೂತ ಸೌಕರ್ಯ.
6. ಮೀನುಗಾರಿಕೆ.
7. ಅನಿಲ ಹಾಗೂ ಅನಿಲಕ್ಕೆ ಸಂಬಂಧಿಸಿದ ಚಟುವಟಿಕೆಗಳು.
8. ಆರೋಗ್ಯವಲಯದಲ್ಲಿನ ಮೂಲಭೂತ ಸೌಕರ್ಯಗಳು.
9. ಕೊಳಚೆ ಪ್ರದೇಶಗಳ ಅಭಿವೃದ್ಧಿ ಹಾಗೂ ಸ್ಯಾಟಲೈಟ್ ಟೌನ್‌ಗಳ ಅಭಿವೃದ್ಧಿಯನ್ನು ಒಳಗೊಂಡ ಗೃಹ ನಿರ್ಮಾಣ.
10. ಕೈಗಾರಿಕಾ ಪಾರ್ಕ್‌ಗಳು ಹಾಗೂ ವಿಶಿಷ್ಟ ಆರ್ಥಿಕ ವಲಯಗಳನ್ನು ಒಳಗೊಂಡ ಕೈಗಾರಿಕಾ ಎಸ್ಟೇಟ್‌ಗಳು.
11. ಮಾಹಿತಿ ಹಾಗೂ ಸಂಪರ್ಕ ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರಾಜೆಕ್ಟ್‌ಗಳು.
12. ಒಳನಾಡು ಜಲಸಾರಿಗೆ ಹಾಗೂ ಒಳನಾಡು ಜಲಮಾರ್ಗಗಳು.
13. ಅಣೆಕಟ್ಟುಗಳು, ನೀರಾವರಿ ವಿನ್ಯಾಸಗಳು, ಕಾಲುವೆಗಳು ಎಂಬವುಗಳನ್ನು ಒಳಗೊಂಡು ನೀರಾವರಿ.
14. ಭೂಮಿ ಸುಧಾರಣಾ ಪ್ರಾಜೆಕ್ಟ್‌ಗಳು.
15. ಬಂದರುಗಳು ಹಾಗೂ ಹಾರ್ಬರ್‌ಗಳು.
16. ಶಕ್ತಿ ಉತ್ಪಾದನೆ, ಪ್ರಸಾರ ಹಾಗೂ ಸರಬರಾಜು.
17. ರೈಲು ಓವರ್ ಹಾಗೂ ಅಂಡರ್ ಬ್ರಿಡ್ಜ್‌ಗಳು ಹಾಗೂ ಬೈಪಾಸ್‌ಗಳನ್ನೊಳಗೊಂಡ ರಸ್ತೆಗಳು ಹಾಗೂ ಸೇತುವೆಗಳು.
18. ಘನಮಾಲಿನ್ಯ ಸಂಸ್ಕರಣೆ.
19. ಕ್ರೀಡೆ-ಮನೋರಂಜನೆ ಮೂಲಭೂತ ಸೌಕರ್ಯ.
20. ರಸ್ತೆ, ರೈಲು ಹಾಗೂ ವಾಯುಮಾರ್ಗ ಸಾರಿಗೆಯನ್ನೊಳಗೊಂಡು ಸಾರಿಗೆ ಪ್ರಾಜೆಕ್ಟ್‌ಗಳು.
21. ನಗರ ಸಾರಿಗೆ ವ್ಯವಸ್ಥೆ, ಬಸ್ ಟರ್ಮಿನಲ್, ಮಲ್ಟಿ-ಲೆವೆಲ್ ಪಾರ್ಕಿಂಗ್ ವ್ಯವಸ್ಥೆಗಳು.
22. ಮಲಿನ ಜಲ-ಸೀವರೇಜ್ ಟ್ರೀಟ್‌ಮೆಂಟ್ ವ್ಯವಸ್ಥೆಗಳು.

ಮೂರನೇ ಅನುಸೂಚಿ

[6ಎಫ್(11) (ಸಿ) ವಿಭಾಗ ನೋಡಿಂ]

ಕನ್ಸೆಶನ್ ಕರಾರುಗಳ ಸ್ವರೂಪ

1. ಬಂಡವಾಳ ಹೂಡಿಕೆ ಅಥವಾ ಹಣಕಾಸಿಗೆ ಸಂಬಂಧಿಸಿದ ಕರಾರುಗಳು

(i) ನಿರ್ಮಾಣ-ಕಾರ್ಯಾಚರಣೆ-ಹಸ್ತಾಂತರ ಕರಾರು (ಬಿ.ಒ.ಟಿ.).—ಒಂದು ಮೂಲಭೂತ ಸೌಕರ್ಯ ವ್ಯವಸ್ಥೆಗಾಗಿ ಹಣವನ್ನು ಹೂಡುವ ಹಾಗೂ ಅದರ ಕಾರ್ಯಾಚರಣೆ ಹಾಗೂ ಪರಿಪಾಲನೆ ಒಳಗೊಂಡು ನಿರ್ಮಾಣವನ್ನು ಕನ್ಸೆಶನರು ವಹಿಸಿಕೊಳ್ಳುವ ಒಂದು ಕರಾರು ವ್ಯವಸ್ಥೆಯಂತೆ, ಕನ್ಸೆಶನರು ಪ್ರಸ್ತುತ ವ್ಯವಸ್ಥೆಯ ಪ್ರಕಾರ ಒಂದು ನಿಶ್ಚಿತ ಕಾಲಾವಧಿಯವರೆಗೆ ಕಾರ್ಯಾಚರಿಸುವುದಾಗಿದೆ ಹಾಗೂ ಪ್ರಸ್ತುತ ಕಾಲಾವಧಿಯಲ್ಲಿ ಪ್ರಾಜೆಕ್ಟಿಗಾಗಿ ಹೂಡಿದ ಬಂಡವಾಳವನ್ನು ವಸೂಲಿಮಾಡುವುದಕ್ಕಾಗಿ ಸಾಧ್ಯವಾಗುವಷ್ಟು ಮಟ್ಟಿಗೆ ಕರಾರಿನಲ್ಲಿ ಒಳಗೊಳ್ಳಿಸಿದ ಟೋಲ್, ಫೀಸ್, ಬಾಡಿಗೆ ಮೊತ್ತಗಳು, ಚಾರ್ಜ್‌ಗಳು ಎಂಬವುಗಳನ್ನು, ಅದನ್ನು ಉಪಯೋಗಿಸುವವರಿಂದ ವಸೂಲಿ ಮಾಡಲು ಅನುಮತಿಸುವುದಾಗಿದೆ ಹಾಗೂ ಕನ್ಸೆಶನರು ಕರಾರಿನಲ್ಲಿ ನಿರ್ದಿಷ್ಟಪಡಿಸಿದಂತಹ ನಿಶ್ಚಿತ ಕಾಲಾವಧಿಯು ಕೊನೆಗೊಂಡಾಗ ಕನ್ಸೆಶನರು ಪ್ರಸ್ತುತ ವ್ಯವಸ್ಥೆಯನ್ನು ಸರ್ಕಾರಕ್ಕೆ ಹಸ್ತಾಂತರಿಸುವಂತಾಗುವುದು.

(ii) ನಿರ್ಮಾಣ-ಒಡೆತನ-ಕಾರ್ಯಾಚರಣೆ ಕರಾರು (ಬಿ.ಒ.ಬಿ.).—ಒಂದು ಮೂಲಭೂತ ಸೌಕರ್ಯ ವ್ಯವಸ್ಥೆಗೋ ಅಭಿವೃದ್ಧಿ ವ್ಯವಸ್ಥೆಗೋ ಹಣ ಹೂಡಲು ಹಾಗೂ ಅದರ ನಿರ್ಮಾಣ, ಒಡೆತನಹಕ್ಕು, ಅದರ ಕಾರ್ಯಾಚರಣೆ ಹಾಗೂ ಅದರ ಪರಿಪಾಲನೆಗೆ ಕನ್ಸೆಶನರನ್ನು ಅಧಿಕೃತಗೊಳಿಸಿದ್ದಲ್ಲಿ ಹಾಗೂ ಪ್ರಸ್ತುತ ವ್ಯವಸ್ಥೆಯ ಪ್ರಕಾರ ಯೂಸರ್ ಚಾರ್ಜ್‌ನ್ನು ವಸೂಲಿಮಾಡುತ್ತಾ ಅದರ ಒಟ್ಟು ಬಂಡವಾಳ ಹೂಡಿಕೆಯನ್ನು ವಸೂಲಿಮಾಡಲು ಕನ್ಸೆಶನರಗೆ ಅನುಮತಿ ನೀಡುವ ಒಂದು ಕರಾರು ವ್ಯವಸ್ಥೆಯಂತೆ, ಭೂಮಿಯ ಒಡೆತನವು ಸರ್ಕಾರದಲ್ಲಿ ನಿಹಿತವಾಗುವುದು. ಈ ವ್ಯವಸ್ಥೆಯ ಪ್ರಕಾರ ಕನ್ಸೆಶನರಗೆ ವ್ಯವಸ್ಥೆಯಲ್ಲಿನ ಆಸ್ತಿಗಳ ಒಡೆತನ ಹಕ್ಕು ಇರುವುದಾಗಿದೇ ಹಾಗೂ ಅದರ ಕಾರ್ಯಾಚರಣೆ ಹಾಗೂ ಪರಿಪಾಲನೆಯು ಒಂದು ವ್ಯವಸ್ಥೆಯನ್ನು ಕಾರ್ಯಾಚರಿಸುವಂತಹ ವ್ಯಕ್ತಿಗೆ ವಹಿಸಿಕೊಡಬಹುದಾಗಿದೆ. ಈ ಕ್ರಮೀಕರಣ ಪ್ರಕಾರ ಮೂಲಭೂತ ಸೌಕರ್ಯ ವ್ಯವಸ್ಥೆಯನ್ನು ಸರ್ಕಾರಕ್ಕೆ ಹಸ್ತಾಂತರಿಸಲು ವ್ಯವಸ್ಥೆ ಮಾಡುವಂತಹದ್ದಲ್ಲ. ಹಾಗಿದ್ದರೂ, ಒಂದು ನಿರ್ದಿಷ್ಟಪಡಿಸಿದ ಕಾಲಾವಧಿಯು ಕೊನೆಗೊಂಡ ನಂತರ ಸರ್ಕಾರಕ್ಕೆ ಅದರ ಹೊಣೆಗಾರಿಕೆಗಳನ್ನು ಕೊನೆಗೊಳಿಸಬಹುದಾಗಿದೆ.

(iii) ನಿರ್ಮಾಣ-ಒಡೆತನ-ಕಾರ್ಯಾಚರಣೆ-ಹಸ್ತಾಂತರ ಕರಾರು (ಬಿ.ಒ.ಒ.ಟಿ).—

ಒಂದು ಪ್ರಾಜೆಕ್ಟ್‌ಗೆ ಬೇಕಾಗಿ ಹಣ ಹೂಡಲು, ನಿರ್ಮಿಸಲು, ಪರಿಪಾಲಿಸಲು ಹಾಗೂ ಕಾರ್ಯಾಚರಿಸಲು ಒಬ್ಬ ಕನ್‌ಸೆಶನರನ್ನು ಅಧಿಕೃತಗೊಳಿಸುವ ಹಾಗೂ ಅದರಂತೆ ಪ್ರಸ್ತುತ ಪ್ರಾಜೆಕ್ಟ್ ಒಂದು ನಿರ್ದಿಷ್ಟ ಕಾಲಾವಧಿಯವರೆಗೆ ಕನ್‌ಸೆಶನರಲ್ಲಿ ನಿಹಿತಗೊಳ್ಳುವ ಒಂದು ಕರಾರು ವ್ಯವಸ್ಥೆಯಂತೆ ಕಾರ್ಯಾಚರಣೆಯ ಕಾಲಾವಧಿಯಲ್ಲಿ, ಪ್ರಾಜೆಕ್ಟ್‌ಗಾಗಿ ಹೂಡಿದಂತಹ ಬಂಡವಾಳವನ್ನು ವಸೂಲಿಮಾಡಲು ಕನ್‌ಸೆಶನ್ ಒಪ್ಪಂದದಲ್ಲಿ ನಿರ್ದಿಷ್ಟಪಡಿಸಿದಂತಹ ಯೂಸರ್ ಚಾರ್ಜ್‌ಗಳನ್ನು ವಸೂಲಿಮಾಡಲು ಕನ್‌ಸೆಶನರನ್ನು ಅನುಮತಿಸುವುದು. ಒಂದು ನಿರ್ದಿಷ್ಟ ಕಾಲಾವಧಿಯ ಕಾರ್ಯಾಚರಣೆಯ ನಂತರ ಕನ್‌ಸೆಶನರ್ ಸರಕಾರಕ್ಕೆ ಪ್ರಾಜೆಕ್ಟ್‌ನ್ನು ಹಸ್ತಾಂತರಿಸಲು ಹೊಣೆಗಾರನಾಗಿರುವನು.

(iv) ನಿರ್ಮಾಣ-ಹಸ್ತಾಂತರ-ಕಾರ್ಯಾಚರಣೆ ಕರಾರು (ಬಿ.ಟಿ.ಒ).—ಸರಕಾರವು,

ಕನ್‌ಸೆಶನರಿಗೆ, ಒಂದು ಮೂಲಭೂತ ಸೌಕರ್ಯ ವ್ಯವಸ್ಥೆಯನ್ನು, ಅಧಿಕ ವೆಚ್ಚವನ್ನು, ಕಾಲವಿಳಂಬವನ್ನು, ನಿರ್ದಿಷ್ಟ ಪರ್‌ಫೋಮೆನ್ಸ್ ರಿಸ್ಕ್ ಎಂಬವುಗಳನ್ನು ಗಣನೆಗೆ ತೆಗೆದು 'ಟರ್ನ್-ಕೀ' ತಳಹದಿಯಲ್ಲಿ ನಿರ್ಮಿಸುವುದಕ್ಕಾಗಿ ಕರಾರು ನೀಡಿರುವ ಒಂದು ಕರಾರು ವ್ಯವಸ್ಥೆಯಂತೆ, ವ್ಯವಸ್ಥೆಯು ಯಶಸ್ವಿಯಾಗಿ ಕಾರ್ಯಾಚರಿಸುವುದಾದಲ್ಲಿ ಕನ್‌ಸೆಶನರಿಗೆ ಪ್ರಸ್ತುತ ವ್ಯವಸ್ಥೆಯನ್ನು ನಿರ್ವಹಿಸಲು ಹಾಗೂ ಕನ್‌ಸೆಶನರು ಒಪ್ಪಂದದಲ್ಲಿ ನಿರ್ದಿಷ್ಟಪಡಿಸಿದಂತಹ, ಯೂಸರ್ ಚಾರ್ಜ್‌ಗಳನ್ನು ವಸೂಲಿ ಮಾಡುವುದಕ್ಕಿರುವ ಹಕ್ಕನ್ನು ನೀಡುವುದಾಗಿದೆ. ಈ ಕ್ರಮೀಕರಣ ವ್ಯವಸ್ಥೆಗಳ ಪ್ರಕಾರ ಒಡೆತನ ಹಕ್ಕು ಸದಾ ಸರಕಾರದಲ್ಲಿ ನಿಹಿತಗೊಳ್ಳುವುದು.

(v) ವಿನ್ಯಾಸ-ನಿರ್ಮಾಣ-ಹಣಕಾಸು-ಕಾರ್ಯಾಚರಣೆ ಹಸ್ತಾಂತರ ಕರಾರು

(ಡಿ.ಬಿ.ಎಫ್.ಒ.ಟಿ.).—ನಿರ್ದಿಷ್ಟಪಡಿಸಿದಂತಹ ಒಂದು ಕಾಲಾವಧಿಯ ನಂತರ ಸರಕಾರಕ್ಕೆ, ಪ್ರಾಜೆಕ್ಟ್‌ನ್ನು ಹಸ್ತಾಂತರಿಸುವುದಕ್ಕಿಂತ ಮುಂಚಿತವಾಗಿ ವಿನ್ಯಾಸ ಮಾಡಿರಬೇಕೆಂಬ, ನಿರ್ಮಿಸಿರಬೇಕೆಂಬ, ಆರ್ಥಿಕ ನೆರವು ನೀಡಿರಬೇಕೆಂಬ, ಕಾರ್ಯಾಚರಿಸಿರಬೇಕೆಂಬ ಹೊಣೆಗಾರಿಕೆಗಳನ್ನು ಕನ್‌ಸೆಶನರಿಗೆ ಹೊರಿಸಲಾದಂತಹ ಒಂದು ಕರಾರು ವ್ಯವಸ್ಥೆಯಂತೆ ಕನ್‌ಸೆಶನರನು ಒಂದು ನಿರ್ದಿಷ್ಟ ಕಾಲಾವಧಿಯವರೆಗೆ ವ್ಯವಸ್ಥೆಯನ್ನು ಕಾರ್ಯಾಚರಿಸಲು ಹಾಗೂ ಪ್ರಾಜೆಕ್ಟ್‌ಗೆ ಹೂಡಿದ ಮೊತ್ತವನ್ನು ವಸೂಲಿ ಮಾಡುವುದಕ್ಕಾಗಿ ಪ್ರಸ್ತುತ ಕಾಲಾವಧಿಯಲ್ಲಿ ಟೋಲ್, ಫೀಸ್, ಬಾಡಿಗೆ, ಕರಾರಿನಲ್ಲಿ ನಿರ್ದಿಷ್ಟಪಡಿಸಿದ ಇತರ ಮೊತ್ತಗಳು ಎಂಬವುಗಳನ್ನು ವಸೂಲಿ ಮಾಡಲು ಅನುಮತಿಸುವುದಾಗಿದೆ.

2. ಕಾರ್ಯಾಚರಣೆಗಳಿಗೆ ಹಾಗೂ ಪರಿಪಾಲನೆಗೆ ಸಂಬಂಧಿಸಿದ ಕರಾರುಗಳು

(i) ನಿರ್ವಹಣೆ ಕರಾರು.—ಸರಕಾರವು, ನಿರ್ದಿಷ್ಟಪಡಿಸಿದಂತಹ ಪ್ರತಿಫಲವನ್ನು ನೀಡುತ್ತಾ, ಕರಾರಿನಲ್ಲಿ ನಿರ್ದಿಷ್ಟಪಡಿಸಿದ ಕಾಲಾವಧಿಯವರೆಗೆ ಒಂದು ಪ್ರಾಜೆಕ್ಟ್‌ನ ಕಾರ್ಯಾಚರಣೆ ಹಾಗೂ ಪರಿಪಾಲನೆಯನ್ನು ಕನ್‌ಸೆಶನರಿಗೆ ವಹಿಸಿಕೊಡುವ ಒಂದು ಕರಾರು ವ್ಯವಸ್ಥೆಯಂತೆ ಅಂತಹ ಕರಾರು ಪ್ರಕಾರ ಸರಕಾರಕ್ಕೆ ಯೂಸರ್ ಚಾರ್ಜ್‌ನ್ನು ವಸೂಲಿ ಮಾಡಬಹುದು ಹಾಗೂ ಅದನ್ನು ಸ್ವಂತವಾಗಿಯೇ ಯಾವುದೇ ಕನ್‌ಸೆಶನರ್‌ಗೆ ವಸೂಲಿ ಮಾಡುವ ಹೊಣೆಗಾರಿಕೆಯನ್ನು ನೀಡುತ್ತಾ ವಸೂಲಿಮಾಡಬಹುದಾಗಿದೆ ಹಾಗೂ ಆತನು ಯೂಸರ್ ಚಾರ್ಜ್‌ಗಳನ್ನು ವಸೂಲಿ ಮಾಡಿದ ನಂತರ ಅದನ್ನು ಸರಕಾರಕ್ಕೆ ನೀಡತಕ್ಕದ್ದು.

(ii) ಗೇಣಿ ನಿರ್ವಹಣೆ ಕರಾರು.—ಸರಕಾರವು, ಅದರ ಒಡೆತನದಲ್ಲಿರುವ ಪ್ರಾಜೆಕ್ಟ್‌ನ್ನು ಗೇಣಿಗೆ ನೀಡಿದ ಹಾಗೂ ಕರಾರಿನಲ್ಲಿ ನಿರ್ದಿಷ್ಟಪಡಿಸಿದ ಕಾಲಾವಧಿಯವರೆಗೆ ಪ್ರಾಜೆಕ್ಟ್‌ನ್ನು ಕಾರ್ಯಾಚರಿಸಲು ಹಾಗೂ ಪರಿಪಾಲಿಸಲು ಅನುಮತಿಸುವ ಒಂದು ಕರಾರು ವ್ಯವಸ್ಥೆಯಂತೆ ಪ್ರಾಜೆಕ್ಟ್‌ಗಾಗಿ ಹೂಡಿದ ಬಂಡವಾಳವನ್ನು ವಸೂಲಿ ಮಾಡುವುದಕ್ಕಾಗಿ ಯುಕ್ತವಾದ ಫೀಸ್, ಬಾಡಿಗೆ, ಚಾರ್ಜ್‌ಗಳು, ಎಂಬಿವುಗಳನ್ನು ಅದನ್ನು ಉಪಯೋಗಿಸುವವರಿಂದ ವಸೂಲಿ ಮಾಡಲು ಕನ್‌ಸೆಶನರನ್ನು ಅನುಮತಿಸುವುದಾಗಿದೆ.

(iii) ನಿರ್ಮಾಣ-ಗೇಣಿ-ಹಸ್ತಾಂತರ ಕರಾರು (ಬಿ.ಎಲ್.ಟಿ).—ಕನ್‌ಸೆಶನರು ಪ್ರಾಜೆಕ್ಟ್‌ಗಾಗಿ ಹಣ ನೀಡಿ ನಿರ್ಮಾಣವನ್ನು ವಹಿಸಿಕೊಂಡು ಹಾಗೂ ಅದನ್ನು ಪೂರ್ಣೀಕರಿಸಿ ಸರಕಾರಕ್ಕೆ ಹಸ್ತಾಂತರಿಸುವಂತಹ ಒಂದು ಕರಾರು ವ್ಯವಸ್ಥೆಯಂತೆ ಸರಕಾರವು, ಒಂದು ನಿರ್ದಿಷ್ಟ ಕಾಲಾವಧಿಯವರೆಗೆ ಗೇಣಿ ವ್ಯವಸ್ಥೆಯಂತೆ ಅದನ್ನು ಕಾರ್ಯಾಚರಿಸುವಂತೆ ಒಬ್ಬ ವ್ಯಕ್ತಿಗೆ ನೀಡಬಹುದಾಗಿದೆ ಹಾಗೂ ಅದರ ನಂತರ ಪ್ರಸ್ತುತ ವ್ಯವಸ್ಥೆಯು ಸರಕಾರಕ್ಕೆ ಹಸ್ತಾಂತರವಾಗುವುದು.

(iv) ಮರಳಿ ನೀಡುವಿಕೆ-ಕಾರ್ಯಾಚರಣೆ-ಹಸ್ತಾಂತರ ಕರಾರು (ಆರ್.ಬಿ.ಟಿ).—ಅಸ್ತಿತ್ವದಲ್ಲಿರುವ ವ್ಯವಸ್ಥೆಗಾಗಿ, ಒಂದು ಕಾಲಾವಧಿಯವರೆಗೆ ಕನ್‌ಸೆಶನರಿಗೆ ಬಂಡವಾಳ ಹೂಡಲು, ನವೀಕರಿಸಲು, ಕಾರ್ಯಾಚರಿಸಲು, ಪರಿಪಾಲಿಸಲು, ಹಸ್ತಾಂತರಿಸಲು ಹಾಗೂ ಮುಕ್ತಾಯವಾಗುವಾಗ ಸರಕಾರಕ್ಕೆ ಮರಳಿ ನೀಡಲು ಮಾಡಿದಂತಹ, ಒಂದು ಕರಾರು ವ್ಯವಸ್ಥೆಯಂತೆ ಕನ್‌ಸೆಶನರ್ ಪ್ರಸ್ತುತ ವ್ಯವಸ್ಥೆಯನ್ನು ನಿರ್ದಿಷ್ಟಪಡಿಸಿದ ಒಂದು ಕಾಲಾವಧಿಯವರೆಗೆ

ಕಾರ್ಯಾಚರಿಸುವಂತೆ ಹಾಗೂ ಪ್ರಾಜೆಕ್ಟ್‌ಗೆ ಹೂಡಿದ ಬಂಡವಾಳ ವಸೂಲಿ ಮಾಡಲು ಸಾಧ್ಯವಾಗುವಂತೆ ಕರಾರಿನಲ್ಲಿ ನಿರ್ದಿಷ್ಟಪಡಿಸಿದ ಫೀಸ್, ಬಾಡಿಗೆ, ಎಂಬಿವುಗಳನ್ನು ವಸೂಲಿ ಮಾಡುವಂತೆ ಅನುಮತಿಸುವುದು.

(v) ಮರಳಿ ನೀಡುವಿಕೆ-ಒಡತನ-ಕಾರ್ಯಾಚರಣೆ ಕರಾರು (ಆರ್.ಒ.ಒ.).— ಅಸ್ತಿತ್ವದಲ್ಲಿರುವ ವ್ಯವಸ್ಥೆಗಾಗಿ, ಬಂಡವಾಳ ಹೂಡಲು, ನವೀಕರಿಸಲು, ಕಾರ್ಯಾಚರಿಸಲು, ಹಾಗೂ ಪರಿಪಾಲಿಸಲು, ಕನ್‌ಸೆಶನರಿಗೆ ಹಸ್ತಾಂತರಿಸುವ ಹಾಗೂ ವ್ಯವಸ್ಥೆಯನ್ನು ಉಪಯೋಗಿಸುವವರಿಂದ ಯೂಸರ್ ಚಾರ್ಜ್‌ಗಳನ್ನು ವಸೂಲಿ ಮಾಡತಾ ಕನ್‌ಸೆಶನರುಗಳ ಒಟ್ಟು ಬಂಡವಾಳ ಹೂಡಿಕೆಯನ್ನು ವಸೂಲಿಮಾಡಲು ಅನುಮತಿಸಿದಂತಹ ಒಂದು ಕರಾರು ವ್ಯವಸ್ಥೆಯಂತೆ ಭೂಮಿಯ ಒಡತನ ಹಕ್ಕು ಸರಕಾರದಲ್ಲಿ ನಿಹಿತಗೊಂಡಿರುವುದು. ಈ ಕ್ರಮೀಕರಣದಂತೆ ಸರಕಾರಕ್ಕೆ ವ್ಯವಸ್ಥೆಯು ಹಸ್ತಾಂತರಗೊಳ್ಳುವುದು. ಹಾಗಿದ್ದರೂ ಸರಕಾರಕ್ಕೆ ಒಂದು ನಿರ್ದಿಷ್ಟ ಕಾಲಾವಧಿಯ ನಂತರ, ಅದರ ಹೊಣೆಗಾರಿಕೆಗಳನ್ನು ಮುಕ್ತಾಯಗೊಳಿಸ ಬಹುದಾಗಿದೆ.”.

15. ರದ್ದತಿ ಮತ್ತು ರಕ್ಷಣೆ—(1) 2016ರ ಕೇರಳ ಮೂಲಭೂತ ಸೌಕರ್ಯ ಬಂಡವಾಳ ನಿಧಿ (ತಿದ್ದುಪಡಿ) ಅಧ್ಯಾದೇಶ (2016ರ 6)ವನ್ನು ಈ ಮೂಲಕ ರದ್ದುಗೊಳಿಸಲಾಗಿದೆ.

(2) ಆ ರೀತಿ ರದ್ದುಗೊಳಿಸಿದ್ದರೂ, ಪ್ರಸ್ತುತ ಅಧ್ಯಾದೇಶದ ಪ್ರಕಾರ ತಿದ್ದುಪಡಿ ಮಾಡಲ್ಪಟ್ಟ ಪ್ರಧಾನ ಅಧಿನಿಯಮದ ಪ್ರಕಾರ ಮಾಡಿದ ಯಾವುದೇ ಕಾರ್ಯ ಅಥವಾ ಕೈಗೊಂಡ ಯಾವುದೇ ಕ್ರಮವು ಈ ಅಧಿನಿಯಮದ ಪ್ರಕಾರ ತಿದ್ದುಪಡಿ ಮಾಡಲ್ಪಟ್ಟ ಪ್ರಧಾನ ಅಧಿನಿಯಮದ ಪ್ರಕಾರ ಮಾಡಿರುವುದಾಗಿ ಅಥವಾ ಕೈಗೊಂಡಿರುವುದಾಗಿ ಭಾವಿಸತಕ್ಕದ್ದು.